Tejas Networks Ltd.

Regd. Office: Plot No. 25, 5th Floor J.P. Software Park, Electronic City Phase 1 Hosur Road, Bengaluru 560 100, India Tel: +91-80-4179 4600/700/800

Fax: +91-80-2852 0201



January 07, 2021

The Secretary

National Stock Exchange of India Ltd

Exchange Plaza, C/1, Block G,

Bandra Kurla Complex, Bandra (East)

Mumbai – 400 051

NSE Symbol: TEJASNET

Dear Sir/Madam,

The Secretary **BSE Limited**P J Towers, Dalal Street,
Fort, Mumbai – 400 001 **BSE Scrip Code: 540595**

Re: Notice of Board Meeting – Advertisement

In continuation to our letter dated January 06, 2021 with regard to the Notice of the Board Meeting, please find enclosed copies of the newspaper advertisements published in "Financial Express" - All India Edition and "Vishwavani" - Kannada Edition dated January 07, 2021.

The intimation is also available on the website of the Company at www.tejasnetworks.com.

We request you to please take the same on record.

Thanking you,

Yours sincerely

For Tejas Networks Limited

N R Ravikrishnan

General Counsel, Chief Compliance Officer

& Company Secretary

Encl: as above

FINANCIAL EXPRESS

Poultry sector: Bird flu yet to hit consumption

THE ALL INDIA Poultry Breeders Association (AIPBA) has



TEJAS NETWORKS LIMITED Registered and Corporate Office:

J.P. Software Park, Plot No. 25, Sy. No. 13, 14, 17 & 18, Konnapana Agrahara Village, Begur Hobli, Bengaluru-560 100, Karnataka, India. Corporate Identity Number: L72900KA2000PLC026980

Tel.: +91 80 4179 4600 Fax: +91 80 2852 0201 E-mail: corporate@tejasnetworks.com Website: www.tejasnetworks.com

NOTICE

NOTICE is hereby pursuant to Regulation 47 of SEBI (Listing Obligations and Disclosure Requirements) Regulations, 2015 a meeting (04/2020-2021) of the Board of Directors of Tejas Networks Limited is scheduled to be held or Wednesday, January 20, 2021 to consider and approve inter alia the Unaudited Financial Results (Standalone & Consolidated) of the Company under IND-AS for the quarter and nine-months ended December 31, 2020. The intimation is also available

Website Company's www.tejasnetworks.com Stock Exchange Website: www. bseindia.com; www.nseindia.com For Tejas Networks Limited Sd/-

N. R. Ravikrishnan General Counsel, Chief Compliance Officer & Company Secretary ACS Membership No: 7875 Dated : January 06, 2021 Place : Bengaluru

said that consumption of poultry products has not been hit so far even as several states have sounded an alert to contain the H5N8 virus strain of bird flu.

The Centre has issued a bird flu alert in states such as Himachal Pradesh, Rajasthan, Haryana, Kerala and Madhya Pradesh after the sudden death of birds in large numbers.

Suresh Chitturi, vice-chairman, AIPBA and chairman, International Egg Commission, said that the consumption of poultry products has not been impacted so far. "We have to wait and watch and see how this is being projected. The association has approached the government to issue a clarification in this regard,"he said. —FE BUREAU



PUBLIC NOTICE FOR ISSUE OF DUPLICATE SHARE CERTIFICATES Members of the general public and existing shareholders of Hero MotoCorp Ltd. ('Company') are hereby informed that the Original Share Certificates details of which are given hereunder have been reported lost/misplaced/ stolen/not received and that pursuant to requests received from concerned

Folio No.	Shareholders Name	Face Value	Distinctive Nos.	Certificate No.(s) 525901 530055	No. of Shares 185 10
HML0102192	DILEEP KUMAR BALKISHAN MALU DEEPA DILEEP MALU	Rs.2/-	166084996-166085180 158803901-158803910		
HML0058464	PATEL JAGDISH AMBALAL	Rs.2/-	46156351- 46156355	531732	5
		Rs.10/-	2939066 - 2939115 16178803 - 16178803	58791 228572	50 01
HML0033884	RAJESH KAUSHIK	Rs.10/-	1703066 - 1703115 16092848 - 16092852 16092853 - 16092854	34071 213283 213284	50 05 02
HML0119891	SHAILESHKUMAR JAYANTILAL JAHA	Rs.2/-	159958771 - 159959390	517560	620

Any person having objections to issue of duplicate Share Certificates, as

For Hero MotoCorp Ltd.

through e-

procurement solution

Place: New Delhi

Company Secretary & Chief Compliance Officer

DELHI JAL BOARD : GOVT. OF NCT OF DELHI

SRINIWASPURI: NEW DELHI: 110065 Press N.I.T. No. 24 (2020-21)

procurement solution

1 Cleaning of Gravity Duct No. 3 from Taxi 2,10,81,670/-Stand behind Cambridge School to Okhla (Based on DSR 2016 STP. (Re-Invite) 2021_DJB_198227_1 and approved rates)

Further detail in this regard can be seen at https://delhi.govtprocurement.com

ISSUED BY P.R.O. (WATER) Advt. No. J.S.V. 296 (2020-21)

N

EX. ENGINEER (CIVIL) PLANT SDW S/E.

MIRAE ASSET Mutual Fund

NOTICE CUM ADDENDUM NO. AD/1/2021

THIS NOTICE CUM ADDENDUM SETS OUT THE CHANGES TO BE MADE IN THE SCHEME INFORMATION DOCUMENT ("SID") AND KEY INFORMATION MEMORANDUM ("KIM") OF MIRAE ASSET ESG SECTOR LEADERS FUND OF FUND ("SCHEME")

Investors are requested to note that Mirae Asset Trustee Company Pvt. Ltd., Trustee to Mirae Asset Mutual Fund (MAMF) have approved modification of the exit load structure of Mirae Asset ESG Sector Leaders Fund of Fund w.e.f. January 11, 2021

The details of the existing and the revised load structure are as follows:

Existing Exit Load	Revised Exit Load		
Nil	if redeemed or switched out within 5 calendar days from the date of allotment: 0.05% if redeemed or switched out after 5 days from date of allotment: Nil		

This notice cum addendum forms an integral part of SID and KIM of the Scheme of MAMF, as amended

For and on behalf of the Board of Directors of

MIRAE ASSET INVESTMENT MANAGERS (INDIA) PVT. LTD. (Asset Management Company for Mirae Asset Mutual Fund)

MIRAE ASSET MUTUAL FUND (Investment Manager: Mirae Asset Investment Managers (India) Private Limited) (CIN: U65990MH2019PTC324625). Registered & Corporate Office: 606, Windsor, Off CST Road, Kalina, Santacruz (E), Mumbai - 400098.

read all scheme related documents carefully.

OICICI MUTUAL FUND

ICICI Prudential Asset Management Company Limited

Corporate Identity Number: U99999DL1993PLC054135

Corporate Office: One BKC, 13th Floor, Bandra Kurla Complex, Mumbai - 400 051. Tel.: +91 22 2652 5000, Fax: +91 22 2652 8100, Website: www.iciciprumf.com, Email id: enquiry@icicipruamc.com

Notice-cum-Addendum to the Scheme Information Document (SID) and Key Information Memorandum (KIM) of ICICI Prudential Nifty ETF, ICICI Prudential Sensex ETF, ICICI Prudential IT ETF, ICICI Prudential Nifty Next 50 ETF and ICICI Prudential Gold ETF (the Schemes)

NOTICE is hereby given that the Trustees of ICICI Prudential Mutual Fund (the Fund) has approved change in creation unit sizes of the below mentioned Schemes with effect from January 11, 2021:

Sr. No.	Scheme	Existing Creation Unit Size	Revised Creation Unit Size
1	ICICI Prudential Nifty ETF	25,000 units	50,000 units
2	ICICI Prudential Sensex ETF	5,000 units	10,000 units
3	ICICI Prudential IT ETF	5,000 units	10,000 units
4	ICICI Prudential Nifty Next 50 ETF	50,000 units	1,00,000 units
5	ICICI Prudential Gold ETF	1,00,000 units	1,10,000 units

All the other provisions of the SID and KIM of the Scheme, except as specifically

This Notice-cum-Addendum forms an integral part of the SID and KIM of the Scheme,

as amended from time to time.

Date : January 06, 2021 Authorised Signatory

No. 005/01/2021

Place: Mumbai

As part of the Go Green Initiative, investors are encouraged to register/update their e-mail id and mobile number to support paper-less communications.

To increase awareness about Mutual Funds, we regularly conduct Investor Awareness Programs across the country. To know more about it, please visit https://www.iciciprumf.com or visit AMFI's website https://www.amfiindia.com

Mutual Fund investments are subject to market risks, read all scheme related documents carefully.

CIL's e-auction booking to hit all-time high of 120 MT

FE BUREAU Kolkata, January 6

MINING BEHEMOTH COAL India (CIL) may close the current fiscal, booking 120 million tonne (MT)) coal for e-auction, the highest ever since coal sales began through the auction route. This is near double the bookings of 66 MT made for e-auction last fiscal, surpassing the company's earlier estimates of e-auction booking for the ongoing fiscal.

ACIL official said, "the company booked 13.1 MT for eauction during December this fiscal. Even if the same amount is booked each month for the remaining three months this fiscal, e-auction booking will cross 120 million tonne." CIL booked around 11% of

its total production at 602 MT, for e-auction in 2019-2020. If CIL is able to reach its production target of 660 MT, e-auction bookings will be more than 18% this fiscal.

According to a company

CIN: U67190MH1993PLC073154

Scheme Name(s)

Taurus Tax Shield

Taurus Ethical Fund

Place: Mumbai

Date: January 06, 2021

documents carefully.

Notice cum Addendum No. 23/2020-21

Appointment of Co-Fund Manager

Age (Years)

2. Change in Fund Management responsibilities

Mr. Karan Doshi are as under:

Name

Mr. Karan Doshi

7th January, 2021:

Scheme Name

LIC MF Children's Gift Fund

LIC MF Debt Hybrid Fund

LIC Mutual Fund

LIC MF Arbitrage Fund

Taurus Starshare (Multi Cap) Fund

Taurus Discovery (Midcap) Fund

TAURUS ASSET MANAGEMENT COMPANY LIMITED

Industrial Estate, Mahakali Caves Road, Andheri (E),

from Fund's Website: www.taurusmutualfund.com

Mumbai - 400 093. Tel: 022 - 6624 2700

Head Office & Regd Office: Ground Floor, AML Centre-1, 8 Mahal

Email: customercare@taurusmutualfund.com A copy of

Taurus Mutual Fund ("the Fund") w.e.f January 15, 2021.

CSID. SAI and CKIM along with application form may be obtained



official, CIL's efforts to book increased volumes of coal under e-auction, paid off in bolstering sales revenue. In the Covid-induced pandemic addons over the notified price were narrowed down helping the company scoring a strong 76.2% volume growth during the April-December period. The PSU miner booked 81.4

MT coal under five auction windows progressively up to December, displaying a robust 35.2 MT volume expansion compared to 46.2 MT it booked the same period a year ago. Beginning October of the current fiscal, CIL introduced special spot auction for coal importers, under which it had already booked 7.3 MT in three months.

NOTICE CUM ADDENDUM TO THE STATEMENT OF ADDITIONAL INFORMATION ('SAI')

SCHEME INFORMATION DOCUMENTS ('SIDs') AND KEY INFORMATION MEMORANDUM

NOTICE IS HEREBY GIVEN and it is proposed to change the base Total Expense Ratio

("TER") (i.e. TER excluding additional expenses provided in Regulation 52(6A)(b) and

52(6A)(c) of SEBI (Mutual Funds) Regulations, 1996) for the following schemes offered by

Investors may also visit our website www.taurusmutualfund.com for disclosure(s) relating to

TER appearing under sub-section titled "Total Expense Ratio of Mutual Fund Schemes"

appearing under Section "Statutory Disclosures". The said information about change in base

TER is provided in accordance with SEBI Circular no. SEBI/HO/IMD/DF2/CIR/P/2018/18 dated

Mutual Fund investments are subject to market risks, read all scheme related

February 05, 2018 for "Total Expense Ratio - change and disclosure".

('KIMs') OF ALL SCHEMES OF TAURUS MUTUALFUND ('THE MUTUAL FUND')

Change in Base Total Expense Ratio of Scheme(s) of Taurus Mutual Fund



and 22% premium over the notified prices, respectively.

Premium over notified price



April-December period. Among the subsidiaries, Eastern Coalfields clocked the highest 40% increase over the notified prices followed by Central Coalfields and Bharat Coking Coal, registering 23%

"We have identified specific mines in ECL, BCCL, CCL and SECL from where the response has been positive" a CIL executive said. Non-power sector consumers, under an exclusive auction window, booked 19.8 MT during the first nine months of the ongoing fiscal against 6.8 MT the sector booked during the same period a year ago, registering a three-fold increase. For December, the com-

pany allocated 13.1 MT of coal surging ahead with 72% growth compared to 7.6 MT booked during December last fiscal. Premium earned over the notified price was 25%.

•

TAURUS

Mutual Fund

Direct Plan Proposed

1.95

2.23

1.82

2.15

Authorised Signatory

Key Personnel Experience for the last 10 years

. Co-Fund Manager - Equity & Equity Analyst - LIC Mutual

Fund Asset Management Ltd. (w.e.f. January 2021)

Equity Analyst - LIC Mutual Fund Asset Management Ltd.

· Equity Analyst - Subhkam Ventures Pvt. Limited.

(Equity Portion)

(Debt Portion)

(Equity Portion)

(Equity Portion)

(Debt Portion)

(Debt Portion)

(Equity Portion)

(Equity Portion)

New Fund Manager (s)

Ms. Ritu Modi - Fund Manager

Mr. Marzban Irani - Fund Manager

Mr. Yogesh Patil - Fund Manager

Mr. Karan Doshi - Co Fund Manager

Mr. Marzban Irani - Fund Manager

Mr. Marzban Irani - Fund Manager

Mr. Yogesh Patil - Fund Manager

Mr. Karan Doshi - Co Fund Manager

(May 2019 - December 2020)

(September 2013 - April 2019)

BASE TER

For Taurus Asset Management Company Ltd.

(Investment Manager for Taurus Mutual Fund)

Direct Plan Existing

1.70

2.19

1.90

1.50

(LIC MUTUAL FUND

LIC Mutual Fund Asset Management Limited

(Investment Managers to LIC Mutual Fund)

CIN No: U67190MH1994PLC077858

Registered Office: Industrial Assurance Bldg. 4th Floor, Opp. Churchgate Station, Mumbai - 400 020

Tel. No.: 022-66016000, Toll Free No.: 1800 258 5678, Fax No.: 022-22835606

Email: service@licmf.com • Website: www.licmf.com

NOTICE-CUM-ADDENDUM No. 36 of 2020-2021

Notice cum Addendum to the Scheme Information Document (SID), Key Information Memorandum (KIM)

Investors are requested to note that Mr. Karan Doshi is being appointed as Co-Fund Manager - Equity. The details of

The fund management responsibilities of the following Schemes of the Fund are being changed with effect from

Existing Fund Manager (s)

Mr. Yogesh Patil - Fund Manager

Mr. Marzban Irani - Fund Manager

Mr. Yogesh Patil - Fund Manager

Mr. Marzban Irani - Fund Manager

Mr. Marzban Irani - Fund Manager

Mr. Yogesh Patil - Fund Manager

and Statement of Additional Information (SAI) of Schemes of LIC Mutual Fund ('the Fund')

Mr. Karan Doshi, will be a Key Personnel of LIC Mutual Fund Asset Management Limited (AMC).

Qualification

Bachelor of

Engineering.

(E.X.T.C),

(Finance)

(Equity Portion)

(Debt Portion)

(Equity Portion)

(Debt Portion)

(Debt Portion)

(Equity Portion)

MMS

Cidco to hand over Navi Mumbai metro work to Maha Metro

FE BUREAU Pune, January 6

THE CITY AND Industrial Development Corporation (Cidco) is handing over the Navi Mumbai Metro Rail project to the Maharashtra Metro Rail Corporation (Maha Metro). The ₹7,633-crore Navi Mumbai rail project which was being implemented by Cidco has faced delays.

Maha Metro officials con-

firmed that they had meetings with Cidco officials regarding this and the Cidco board had approved this. The Maha Metro board will meet to discuss and approve taking over this additional work, the official said. Maha Metro is currently

executing the Pune Metro as well as the Nagpur Metro project. Civil construction work needs to be completed on Line 1 and Maha Metro would have to complete this work and talks have been on with Cidco over this, the Maha Metro official said. This Line 1 was to be completed in January 2021 and was to link Belapur to Taloja.

Cidco made this announce ment on Tuesday and said it was due to the pandemic and some other issues, work on the stations had lagged. This part of the project was worth around ₹3,000 crore. The project is being executed in phases with two more lines expected to be added.

Maha Metro has been able to make considerable progress with the ₹11,400-crore 31km Pune Metro project. Pune Metro had started much later than the Navi Mumbai project, but Maha Metro MD, Brijesh Dixit said that he was targeting a 2021 start for the Pune Metro operations with half the work on the project already complete. The project will cross significant milestones this year and the first of the coaches will arrive in Pune by May 2021, Dixit said.

subdued and new power purchase agree-

ments (PPAs) for thermal IPPs (indepen-

dent power producers) are not in view.

Modest tariffs in the short-term power

market makes credit outlook of the ther-

mal power segment negative as also prob-

lems in 80% of the 40 GW stressed ther-

mal assets in the private sector remains

unresolved. But the credit profile of the

central power generating utilities get the

support for long-term

PPAs under the cost-plus

tariff structure and

strengths arising out of

sovereign parentage,

remains negative for the

state discoms for their

continued financial

weakness, further weak-

ened by the sharp decline

in revenues from the

The credit outlook

Majumdar said.

commercial and industrial customers

during the first half of the current fiscal

following lockdown restrictions. Despite

demand recovery, the discom losses are

likely to remain at more than ₹75,000

crore in FY22 with inadequate tariff revi-

sions, high distribution losses and addi-

Icra's outlook for thermal power sector stays negative

FE BUREAU Kolkata, January 6

EVEN AS ELECTRICITY demand across India is likely to increase in FY22, Icra's credit outlook for the generation and distribution segments of the thermal energy sector continues to remain negative. But the transmission segment's credit outlook remains positive because of timely payment realisa-

tion.Icra's credit outlook for the renewables remain stable given the fact that renewables would make for 65-75% of the total energy basket in the next five years. All India electricity demand, expected to grow

between 6% and 7% in FY22 against an estimated decline between 2% and 2.5% in FY 21, would result in an improvement in all-India thermal PLF likely at 57-58% in FY22 against an

estimated PLF level of 53-54% in FY21.

> Sabyasachi Majumdar, group head &

senior V-P - Corporate ratings, Icra, said despite an improved PLF in FY22, it is still

Coimbatore - 641018

CIN: L17111TZ1981PLC001109

NOTICE

Pursuant to Regulation 47(1)(a) of SEBI

(Listing Obligations and Disclosure

Requirements) Regulations, 2015, Notice is

hereby given that a meeting of the Board of

Directors of the Company is scheduled to be

held on Thursday, the 28" January, 2021,

interalia to consider and to take on record the

Unaudited Financial Results of the Company

for the Quarter ended 31" December, 2020.

The Details of the Notice are also available in

the Company's Website

www.supersales.co.in and Stock Exchange

For Super Sales India Limited

S.K. Radhakrishnan

Company Secretary

tional interest cost on the loans availed under the liquidity support scheme. The Centre's ₹1,20,000 crore scheme which came as loans from the 🚫 SUPER SALES INDIA LIMITED Regd. Office: 34-A, Kamaraj Road,

Power Finance Corporation and Rural Electrification Corporation for clearing dues to the gencos, was the fourth such scheme over the past 15 years but discoms' efficiencies and financial health didn't improve. The state governments'pace of reforming and the utilities' focus to ensure operational improvements still remains the critical areas, it said.

The credit outlook for the renewable energy is stable due to continued policy support from the Centre, presence of credit-worthy central nodal agencies as intermediary procurers

and

the

improvement in tariff competitiveness, reflected from recent new

INTRADAY ANYDAY DAS low of ₹2 per unit in the solar power 29.39 segment. RTIFICATE(S) OF

the registered holder(s) of the under mentioned shares held in M/s.TAMILNADU PETROPRODUCTS LIMITED hereby give notice that the share certificate(s) in respect of the said shares have been lost and I have applied to the Company for issue of duplicate certificate(s). Any person having claim in respect of the said shares should lodge such claims with the Company at its

Registered Office at MANALI EXPRESS HIGHWAY, MANALI, CHENNAI – 600068, within 15 days from this date, else the Company will proceed to issue duplicate certificate(s) and no further claim will be entertained by the Company thereafter.

Folio No.00036258, Certificate No.72638-72643, Distinctive Nos.26499711-26500310 8 No. of shares - 600

NOTICE

State Bank of India

An application under Section 19(2) &19(3) of Insolvency & Bankruptcy Code, 2016

In the matter of:

Pursuant to the order passed by Hon'ble National Company Law Tribunal, Kolkata, dated 23rd December, 2020 (application number as captioned) in the matter of ESS DEE Aluminium

directors (powers suspended) are required to contact Mrs. Deepika Bhugra Prasad, the Resolution Professional in the matter before the next date of hearing i.e. 10.02.2021-

(1) Dilip Sobhag Phatarphekar (DIN-00002600) (2) Madan Mohan Jain (DIN-00003580)

> Resolution Professional Reg. No. - IBBI/IPA-003/IP-N000110/2017-2018/11186 Email id: deepika.bhugra@aaainsolvency.com, essdee@aaainsolvency.com Contact: AAA Insolvency Professional LLP

Address: E-10A, Kailash Colony, New Delhi 110048. Phone No.: 011-46664600

Deepika Bhugra Prasad

Date: 07.01.2021

Place: New Delhi

Power Exchange India Limited Sumer Plaza, Unit No.901,9th floor, Marol Maroshi Road

Website: www.bseindia.com

Coimbatore

05.01.2021

Andheri (East), Mumbai-400059, India Tel:+ 91 22 40096667/87 Fax:+ 91 22 40096633/90 Email: info@pxil.co.in, CIN:U74900MH2008PLC179152 **Trading Month December - 2020**

Traded Prices Volume Prices Volume Prices Volume

	(Rs/KWh)	(MUs)	(Rs/KWh)	(MUs)	(Rs/KWh)	(M
Min	2.00	0.02	2.47	0.16	1.94	1:
Max	5.99	0.38	4.35	8.03	4.56	39
Avg	3.15	0.18	3.18	1.44	2.80	29
Total		5.42	37	18.70		91
N	IOTICE F		RDING LO			

LIMITED MOHANLAL AGARWAL residing at 2/57, RAM NAGAR COLONY, CIVIL LINES, AGRA - 282002,

Name of the registered holde MOHANLAL AGARWAL Date: 06.01.2021

> IA/903(KB) 2020 in C.P.(IB) No. 1284 (KB)/2019 In the matter of:

ESS DEE Aluminium Limited And In the matter of:

Deepika Bhugra Prasad, Resolution Professional..... (Applicant)

Sudip Bijoy Dutta & Ors...... (Respondents)

Limited which is currently under Corporate Insolvency Resolution Process, the below mentioned

(3) Gautam Mukherjee (DIN-00212505)

BENGALURU

For LIC MUTUAL FUND ASSET MANAGEMENT LIMITED

3. Opening of New Branch Office at Varanasi LIC Mutual Fund Asset Management Limited (Investment Manager to LIC Mutual Fund) is opening a new Branch office at Varanasi which will be situated at the following address:

Varanasi Branch, CBO 4, LIC of India Divisional Office, Bhelupur Gauriganj, Varanasi U.P.: 221 001 Landline No.: 0542 - 2450 015 Please note that the new branch office will be an Official Point of Acceptance for Transactions of LIC Mutual Fund

effective 11th January, 2021. This Notice cum addendum shall form an integral part of the SID, KIM of the schemes and SAI of LIC Mutual Fund as amended from time to time.

All other contents of the SIDs, KIMs and SAI will remain unchanged.

Date: 06/01/2021

Place: Mumbai Authorized Signatory As part of Go-Green initiative, investors are encouraged to register/update their email ID and Mobile Number with us to support paper-less communication.

Mutual Fund investments are subject to market risks, read all scheme related documents carefully.

financialexp.ep. .in

Folio No.	Shareholders Name			Certificate No.(s)	No. of Shares
HML0102192	DILEEP KUMAR BALKISHAN MALU DEEPA DILEEP MALU	Rs.2/-	166084996-166085180 158803901-158803910	525901 530055	185 10
HML0058464	PATEL JAGDISH AMBALAL	Rs.2/-	46156351-46156355	531732	5
		Rs.10/-	2939066 - 2939115 16178803 - 16178803	58791 228572	50 01
HML0033884	RAJESH KAUSHIK	Rs.10/-	1703066 - 1703115 16092848 - 16092852 16092853 - 16092854	34071 213283 213284	50 05 02
HML0119891	SHAILESHKUMAR JAYANTILAL JAHA	Rs.2/-	159958771 - 159959390	517560	620

mentioned herein above, may submit the same, in writing, with the Company marked to the 'Secretarial Department' at its Registered Office or send an email at secretarialho@heromotocorp.com within 7 days from the date of publication of this Notice. In the meanwhile, members of the public are hereby cautioned against dealing in the above mentioned Share Certificates

Neerja Sharma

OFFICE OF THE EXECUTIVE ENGINEER (CIVIL) PLANT SDW S/E

"STOP CORONA: Wear Mask, Follow Physical Distancing, Maintain Hand Hygiene" Estimated Cost | Date of release Last date/ time of of tender in Ereceipt of tender

03/02/2021 up to 04/01/2021 3:00 P.M

Accordingly the SID and KIM of the Scheme of MAMF stands amended suitably to reflect the change as

from time to time. All the other terms and conditions of SID and KIM of the Scheme will remain unchanged.

Place: Mumbai **AUTHORISED SIGNATORY** Date : January 06, 2021

1800 2090 777 (Toll free),

customercare@miraeasset.com

www.miraeassetmf.co.in

customercare@miraeasset.com

www.miraeassetmf.co.in

areasset.com

customercare@miraeasset.com

custom Mutual Fund investments are subject to market risks,

PRUDENTIAL

Registered Office: 12th Floor, Narain Manzil, 23, Barakhamba Road, New Delhi - 110 001.

Central Service Office: 2nd Floor, Block B-2, Nirlon Knowledge Park, Western Express Highway, Goregaon (E), Mumbai - 400 063. Tel.: 022 2685 2000 Fax: 022 26868313

modified herein above remain unchanged.

For ICICI Prudential Asset Management Company Limited

To know more, call 1800 222 999/1800 200 6666 or visit www.iciciprumf.com



ಮಾನ್ಯ ಗೌರವಾನ್ತಿತ 2ನೇ ಅಪರ ಸಿವಿಲ್ ನ್ಯಾಯಾಧೀಶರ ಸಿ.ಮಿಸ್ ನಂ.489/2020

ಅರ್ಜಿದಾರರು: ಶ್ರೀಮತ್ತಿ ಲಕ್ಷಿಬಾಯಿ ಮತ್ತು ಇತರರು ಶ್ರೀಮತಿ. ಲಕಿಬಾಯಿ ಕೋಂ ಲೇಟ್ ಗುಂಡಾನಾಯ : ಫುಟಾ ವಯಸು 41 ವರ್ಷ, ವಿಳಾಸ: ಚೌಕಸಂದ, ಗ್ರಾಮ, ಕಸಬಾ V/S

ಪ್ರತಿ ಅರ್ಜಿದಾರರು: 1) ಜನನ ಮತು ಮರಣ ನೊಂದಣಿ ಅಧಿಕಾರಿಗಳು, ತಹಶೀಲಾರ್ ಕನಕಪುರ ರಾಮನಗರ ಜಿಲ್ಲೆ

ಮೇಲ್ಫಾಣಿಸಿರುವ ಅರ್ಜಿದಾರರು ಈ ಮೂಲಕ ತಿಳಿಯಪಡಿಸುವುದೇನೆಂದರೆ, 1ನೇ ಅರ್ಜಿದಾರರ ಅತೆ, ಮತು 2 ರಿಂದ 4ನೇ ಅರ್ಜಿದಾರರ ತಾಯಿಯವರಾದ ಶ್ರೀಮತಿ ರಾಮನಗರ ಜಿಲ್ಲೆ, ಕನಕಪುರ ತಾಲ್ಲೂಕು, ಕಸಬಾ ಹೋಬಳಿ ಚೌಕಸಂದ್ರ ಗ್ರಾಮದಲ್ಲಿ ದಿನಾಂಕ: 14.05.1998 ರಂದು ಮರಣ ಹೊಂದಿದ್ದು, ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋಟ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ ಅಥವಾ ಅಧಿಕಾರ ಕೊಟ್ಟ ವಕೀಲರ ಮುಖಾಂತರವಾಗಲೀ ನ್ಯಾಯಾಲಯ ನಿಗದಿಪಡಿಸಿದ ದಿನಾಂಕದಂದು, ಅಂದರೆ 25/01/2021 ರ ಬೆಳಗೆ ಸರಿಯಾಗಿ 11-00 ಗಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕದು ತಪಿದಲ್ಲಿ ಯಾರದೂ ತಕರಾರು ಇಲ್ಲವೆಂದು ಪರಿಗಣಿ ದಿನಾಂಕ: 05/01/2021 ರಂದು ನನ್ನ ಸ್ವಹಸ್ತಾಕ್ಷರ ಮತ್ತು

ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಶಿರಸೇದಾರರು ಮಾನ್ನ 2ನೇ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.

ನ್ಯಾಯಾಲಯದ ಮೊಹರಿನಿಂದ ನೀಡಲಾಗಿ

ಮಾನ್ಯ ಗೌರವಾನಿತ 1ನೇ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಕನಕಪುರ ಸಿ.ಮಿಸ್ ನಂ.542/2020 **ಅರ್ಜಿದಾರರು:** ಶ್ರೀ. ಚನ್ವೆಗೌಡ ಮತ್ತು ಇತರರು

V/S ಪ್ರತಿ ಅರ್ಜಿದಾರರು: ಜನನ ಮತ್ತು ಮರಣ ನೊಂದಣಿ

ಪ್ರಕಟಣೆ

ಮೇಲ್ಕಾಣಿಸಿರುವ ಅರ್ಜಿದಾರರು ಈ ಮೂಲಕ ತಿಳಿಯಪಡಿಸುವುದೇನೆಂದರೆ, 1 ಮತ್ತು 2 ಅರ್ಜಿದಾರರ ತಾತ ಚೌಡೆಗೌಡ ಬಿನ್ ಲೇಟ್ ಕುರಿಹಟಿ ಚೌಡೆಗೌಡ ರವರು ದಿನಾಂಕ: 02.12.1960 ರಂದು ಕಮಾಳೆ ಗ್ರಾಮ, ಸಾತನೂರು ಹೋಬಳಿ, ಕನಕಪುರ ತಾಲ್ಲೂಕು, ಗ್ರಾಮದಲ್ಲಿ ಮರಣ ಹೊಂದಿದ್ದು, ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಪಿಸಿದು ಇವರ ಮರಣ ದಿನಾಂಕದ ಬಗ್ಗೆ ಯಾರದಾದರೂ ತಕರಾರು ಇದ್ದರೆ ಖುದ್ದಾಗಿ ಆಗಲಿ ಅಥವಾ ಅಧಿಕಾರ ಕೊಟ್ಟ ವಕೀಲರ ಮುಖಾಂತರವಾಗಲೀ ನ್ಯಾಯಾಲಯ ನಿಗೆದಿಪಡಿಸಿದ ದಿನಾಂಕದಂದು, ಅಂದರೆ 13/01/2021 ರ ಬೆಳಗ್ಗೆ

ಸರಿಯಾಗಿ 11-00 ಗಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಯಾರದ್ದೂ ತಕರಾರು ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ದಿನಾಂಕ: 05/01/2021 ರಂದು ನನ್ನ ಸ್ವಹಸ್ತಾಕ್ಷರ ಮತ್ತು

ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ನಾಯಾಲಯ ಕನಕಪುರ

ಅರ್ಜಿದಾರರ ಪರ ವಕೀಲರು ಹರೀಶ್ ಕುಮಾರ್.ಎಚ್.ಎಮ್., ವಕೀಲರು ಕನಕಪುರ ಟೌನ್ ದಿನಾಂಕ: 05/01/2021 ಸ್ಥಳ:ಕನಕಪುರ

ನ್ಯಾಯಾಲಯದ ಮೊಹರಿನಿಂದ ನೀಡಲಾಗಿ

ಮಾನ್ಯ ಗೌರವಾನಿತ 1ನೇ ಅಪರ ಸಿವಿಲ್ ನ್ಯಾಯಾಧೀಶರು ಮತು ಜೆ.ಎಂ.ಎಪ್.ಸಿ ನಾ ಯಾಲಯ ಕನಕಪುರ **ಅರ್ಜಿದಾರರು:** ಶ್ರೀ. ಕೃಷ್ಣೆಗೌಡ ಮತ್ತು ಇತರರು

V/S

ಪ್ರತಿ ಅರ್ಜಿದಾರರು: ಜನನ ಮತ್ತು ಮರಣ ನೊಂದಣಿ ಅಧಿಕಾರಿಗಳು, ತಹಶೀಲ್ದಾರ್ ಕನಕಪುರ ಮತ್ತು ಇನ್ನೊಬ್ಬರು `'ಪ್ರಕಟಣೆ

ಮೇಲ್ಕಾಣಿಸಿರುವ ಅರ್ಜಿದಾರರು ಈ ಮೂಲಕ ತಿಳಿಯಪಡಿಸುವುದೇನೆಂದರೆ. 1ನೇ ಅರ್ಜಿದಾರರ ಹೆಂಡತಿ ಹಾಗೂ 2ನೇ ಅರ್ಜಿದಾರರ ತಾಯಿ ಮಾದೇವಮ ಕೋಂ ಕೃಷ್ಣೆಗೌಡ ರವರು ದಿನಾಂಕ: 14.05.1999 ರಂದು ಕುರುಬರಳಿ ಗ್ರಾಮ, ಸಾತನೂರು ಹೋಬಳಿ, ಕನಕಪುರ ತಾಲ್ಲೂಕು, ಗ್ರಾಮದಲ್ಲಿ ಮರಣ ಹೊಂದಿದ್ದು, ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗೆ ಯಾರದಾದರೂ ತಕರಾರು ಇದರೆ ಖುದಾಗಿ ಆಗಲಿ ಅಥವಾ ಅಧಿಕಾರ ಕೊಟ್ಟವಕೀಲರ ಮುಖಾಂತರವಾಗಲೀ ನ್ಯಾಯಾಲಯ ನಿಗದಿಪಡಿಸಿದ ದಿನಾಂಕದಂದು, ಅಂದರೆ 22/01/2021 ರ ಬೆಳಗ್ಗೆ ಸರಿಯಾಗಿ 11-00 ಗಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು ತಪ್ಪಿದಲ್ಲಿ ಯಾರದ್ದೂ ತಕರಾರು ಇಲ್ಲವೆಂದು ಪರಿಗಣಿಸ ಉಲ್ಲೇಖಿತ ಪ್ರಕರಣವನ್ನು ಇತ್ಯರ್ಥಗೊಳಿಸಲಾಗುವುದು. ದಿನಾಂಕ: 05/01/2021 ರಂದು ನನ್ನ ಸ್ವಹಸ್ತಾಕ್ಟರ ಮತ್ತು

ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಶಿರಸ್ತೇದಾರರು ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ

ನ್ನಾಯಾಲಯ ಕನಕಪುರ ಅರ್ಜಿದಾರರ ಪರ ವಕೀಲರು ಹರೀಶ್ ಕುಮಾರ್.ಎಚ್.ಎಮ್.. ಪಕೀಲರು

ನ್ಯಾಯಾಲಯದ ಮೊಹರಿನಿಂದ ನೀಡಲಾಗಿದೆ.

ಕನಕಪುರ ಟೌನ್ ದಿನಾಂಕ: 05/01/2021 ಸ್ಥಳ:ಕನಕಪುರ

ಮಾನ್ಯ ಗೌರವಾನ್ತಿತ ಪ್ರಧಾನ ಸಿವಿಲ್ ನ್ಯಾಯಾಧೀಶರ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಕನಕಪುರ

ಅರ್ಜಿದಾರರು: ಶ್ರೀಮತಿ. ಲಕ್ಷಮ್ನ ಮತ್ತು ಇತರರು. ಶ್ರೀಮತಿ. ಲಕ್ಷಮ್ನ ಕೋಂ ಲೇಟ್ ಮಹದೇವಯ, ವಯಸು 72 ವರ್ಷ, ವಿಳಾಸ: ದೊಡ ಮರಳವಾಡಿ ಗ್ರಾಮ, ಮರಳವಾಡಿ ಹೋಬಳಿ, ಕನಕಪುರ ತಾಲ್ಲೂಕು, ರಾಮನೆಗರ ಜಿಲ್ಲೆ. ಪ.ತಿ ಅರ್ಜಿದಾರರು: 1) ಜನನ ಮತು ಮರಣ ನೊಂದಣ

ಅಧಿಕಾರಿಗಳು, ತಹಶೀಲ್ದಾರ್ ಕನಕಪುರ ರಾಮನಗರ ಜಿಲ್ಲೆ. 2) ಗ್ರಾಮ ಲೆಕ್ಕಾಧಿಕಾರಿಗಳು ಮರಳವಾಡಿ ವೃತ, ಮರಳವಾಡಿ ಹೋಬಳಿ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ.

ಪ್ರಕಟಣೆ ಮೇಲ್ಪಾಣಿಸಿರುವ ಅರ್ಜಿದಾರರು ಈ ಮೂಲಕ

ತಿಳಿಯಪಡಿಸುವುದೇನೆಂದರೆ, 1,4,5 ಮತ್ತು 8ನೇ ಅರ್ಜಿದಾರರ ಅತಿಗೆ(ನಾದಿನಿ), 2 ಮತು 3ನೇ ಅರ್ಜಿದಾರರ ಅತೆ, 6, ಮತು 9ನೇ ಅರ್ಜಿದಾರರ ಸಹೋದರಿಯವರಾದ ಶ್ರೀಮತಿ. ಶಿವಮ ಕೋಂ ಲೇಟ್ ಗುಂಡೇಗೌಡ ರವರು ದಿನಾಂಕ: 06.06.2009 ರಂದು ರಾಮನಗರ ಜಿಲ್ಲೆ, , ಕನಕಪುರ ತಾಲ್ಲೂಕು ಮರಳವಾಡಿ ಹೋಬಳಿ, ದುರ್ಗೇಗೌಡನ ದೊಡ್ಡಿ ಗ್ರಾಮದಲ್ಲಿ ಮರಣ ಹೊಂದಿದ್ದು, ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗ್ಗೆ ಯಾರದಾದರೂ ತಕರಾರು ಇದರೆ ಖುದಾಗಿ ಆಗಲಿ ಅಥವಾ ಅಧಿಕಾರ ಕೊಟ ವಕೀಲರ ಮುಖಾಂತರವಾಗಲೀ ನಾ.ಯಾಲಯ ನಿಗದಿಪಡಿಸಿದ ದನಾಂಕದಂದು, ಅಂದರೆ 12/01/2021 ರ ಬೆಳಗೆ ಸರಿಯಾಗಿ 11-00 ಗಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಯಾರದ್ದೂ ತಕರಾರು ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು

ಇತ್ಯರ್ಥಗೊಳಿಸಲಾಗುವುದು. ದಿನಾಂಕ: 05/01/2021 ರಂದು ನನ್ನ ಸ್ವಹಸ್ತಾಕ್ಷರ ಮತ್ತು ನ್ಯಾ ಯಾಲಯದ ಮೊಹರಿನಿಂದ ನೀಡಲಾಗಿದೆ.

ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ

ನ್ಯಾಯಾಲಯ ಕನಕಪುರ ಅರ್ಜಿದಾರರ ಪರ ವಕೀಲರು ಸಾಮಿ.ಕೆ.ಎಸ್., ವಕೀಲರು ಕನಕಪುರ ಟೌನ್

ಮನೆಗಳೃತನ: ಆರೋಪಿಗಳ ಬಂಧನ

ವೊಂದನ್ನು ರಾಜಗೋಪಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಅರ್ಧ ಕೆ.ಜಿ. ಚಿನ್ನಾಭರಣ, ಎರಡು ಕಾರು, ಪಡೆದುಕೊಂಡಿದ್ದಾರೆ.

(27), ಮಹಮ್ಮದ್, ನವೀನ್, ವೆಂಕಟೇಶ್ ಕುಮಾರ್,

TEJAS ತೇಜಸ್ ನೆಟ್ವರ್ಕ್ಟ್ ಅಮಿಟೆಡ್ ನೋಂದಾಯಿತ ಮತ್ತು ಕಾರ್ಮೋರೇಟ್ ಕಚೇರಿ: ಜೆ.ಪಿ. ಸಾಫ್ಟ್ ವೇರ್ ಪಾರ್ಕ್, ಪ್ಲಾಟ್ ನಂ. 25

ಸರ್ವೇ ನಂ. 13, 14, 17 & 18, ಕೋನಪ್ಪನ ಅಗಹಾರ ವಿಲೇಜ್. ಬೇಗೂರು ಹೋಬಳಿ ಬೆಂಗಳೂರು-560 100, ಕರ್ನಾಟಕ, ಬಾರತ ಕಾರ್ಮೋರೇಟ್ ಐಡೆಂಟಿಟಿ ನಂಬರ್: L72900KA2000PLC026980 ದೂ.: +91 80 4179 4600 ಫ್ಯಾಕ್ಸ್: +91 80 2852 0201

aಮೇಲ್: corporate@tejasnetworks.con

ವೆಬ್ಸ್ಪಟ್: www.tejasnetworks.com ಪ್ರಕಟಣೆ

ಸೆಬಿ (ಆಭಾರಗಳ ಮತ್ತು ಪ್ರಕಟ– ಪಡಿಸುವಿಕೆಯ ಅಗತ್ಯತೆಯ ಸೇರ್ಪಡೆ) 2015 ನಿಯಮಾವಳಿ 47ರ ಅನುಗುಣವಾಗಿ ನೆಟ್ವರ್ಕ್ಟ್ ತೇಜಸ್ ಲಿಮಿಟೆಡ ಮಂಡಳಿ ನಿರ್ದೇಶಕರುಗಳ ಸಭೆಯು (04/2020–2021), **ಬುಧವಾರ** ಜನವರಿ 20, 2021ರಂದು ನಡೆಯಲಿದ್ದು ಇನ್ನಿತರೆ ವಿಷಯಗಳೊಂದಿ: ಡಿಸೆಂಬರ್ 31, 2020ಕ್ಕೆ ಅಂತ್ಯಗೊಂಡ ಸಂಸೆಯ ತೈಮಾಸಿಕ ಮತ್ತು ಒಂಬತ್ತು ತಿಂಗಳ ಅಪರಿಶೋಧಿತ ಆರ್ಥಿಕ ಫಲಿತಾಂಶಗಳನ ಹಾಗೂ ಕ್ರೋಢೀಕೃತ) IND-AS ಪ್ರಕಾರ ಪರಿಗಣಿಸಲು ಮತ ಅನುಮೋದಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈ ಮಾಹಿತಿಯು ಕಂಪನಿ ವೆಬ್ಸೈಟ್ www.tejasnetworks.com ಮೆತು ಸ್ತಾಕ್ ಎಕ್ಚೇಂಜ್ ವೆಬ್ಸೈಟ್ : www bseindia com: www.nseindia.com

ಗಳಲ್ಲಿ ಲಭ್ಯ. ತೇಜಸ್ ನೆಟ್ವರ್ಕ್ಟ್ ಲಿಮಿಟೆಡ್ ಪರವಾಗಿ

ಎನ್. ಆರ್. ರವಿಕೃಷ್ಣನ ಜನರಲ್ ಕೌನ್ಫಿಲ್, ಮುಖ್ಯ ಕಂಪ್ಲೈನ್ ಅಧಿಕಾರಿ ಮತ್ತು ಕಂಪನಿ ಕಾರ್ಯದಶೀ ಎಸಿಎಸ್ ಸದಸ್ಯತ್ವ ಸಂಖ್ಯೆ: 7875 ದಿನಾಂಕ : ಜನವರಿ 06, 2021 : ಬೆಂಗಳೂರು

ಮಾನ್ಯ ಗೌರವಾನ್ತಿತ ಪ್ರಧಾನ ಸಿವಿಲ್ ನ್ಯಾಯಾಧೀಶರ ಮತ್ತು ಜಿ.ಎಂ.ಎಫ್.ಸಿ ನ್ಯಾಯಾಲಯ ಕನಕಪುರ ಸಿ.ಮಿಸ್ ನಂ.552/2020

<mark>ಅರ್ಜಿದಾರರು:</mark> ಶ್ರೀ. ನಾಗರಾಜು.ಎಂ.ಎಲ್. ಮತು ಇತರರು ಶ್ರೀ. ನಾಗರಾಜು.ಎಂ.ಎಲ್. ಬಿನ್ ಲೇಟ್ ನಂಜಪ್ಪ ವಯಸು ಹೋಬಳಿ, ಕನಕಪುರ ತಾಲೂಕು, ರಾಮನಗರ ಜಿಲ್ಲೆ

ಪ್ರತಿ ಅರ್ಜಿದಾರರು: 1) ಜನನ ಮತು ಮರಣ ನೊಂದಣ ಅಧಿಕಾರಿಗಳು, ತಹಶೀಲ್ತಾರ್ ಕನಕಪುರ ರಾಮನಗರ ಜಿಲ್ಲೆ. 2) ಗ್ರಾಮ ಲೆಕ್ಕಾಧಿಕಾರಿಗಳು ಮರಳವಾಡಿ ವೃತ್ತ, ಮರಳವಾ ಹೋಬಳಿ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ. ಪ್ರಕಟಣೆ

ಅರ್ಜಿದಾರರು ಈ ಮೂಲಕ

ತಿಳಿಯಪಡಿಸುವುದೇನೆಂದರೆ, 1ನೇ ಅರ್ಜಿದಾರರ ತಂದೆ, 2 ರಿಂದ 4ನೇ ಅರ್ಜಿದಾರರ ತಾತನವರಾದ ಶೀ. ನಂಜಪ ಬಿನ್ ಲೇಟ ಸಣ್ಣಪ್ಪ ರವರು ದಿನಾಂಕ: 10.01.1970 ರಂದು ರಾಮನಗರ ಜಿಲ್ಲೆ, , ಕನಕಪುರ ತಾಲ್ಲೂಕು, ಮರಳವಾಡಿ ಹೋಬಳಿ, ದೊಡ್ಡ ಮರಳವಾಡಿ ಗ್ರಾಮದಲ್ಲಿ ಮರಣ ಹೊಂದಿದ್ದು, ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶನ ್ರ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗೆ ಯಾರದಾದರೂ ತಕರಾರು ಇದರೆ ಖುದಾಗಿ ಆಗಲಿ ಅಥವಾ ಅಧಿಕಾರ ಕೊಟ್ಟವಕೀಲರ ಮುಖಾಂತರವಾಗಲಿ ನಾಯಾಲಯ ನಿಗದಿಪಡಿಸಿದ ದಿನಾಂಕದಂದು. ಅಂದರ 12/01/2021 ರ ಬೆಳಗ್ಗೆ ಸರಿಯಾಗಿ 11-00 ಗಂಟೆಗೆ ಾಜರಾಗಿ ತಕರಾರು ಸಲಿಸತಕದ ತಪಿದಲ್ಲಿ ಯಾರದೂ ತಕರಾರು ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಇತ್ಸರ್ಥಗೊಳಿಸಲಾಗುವುದು. ದಿನಾಂಕ: 05/01/2021 ರಂದು ನನ್ನ ಸ್ವಹಸ್ತಾಕ್ಷರ ಮತ್ತು

ನ್ಯಾಯಾಲಯದ ಮೊಹರಿನಿಂದ ನೀಡಲಾಗಿದೆ. ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಶಿರಸೇದಾರರು ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.

ಎಫ್.ಸಿ ನ್ಯಾಯಾಲಯ ಕನಕಪುರ . ಅರ್ಜಿದಾರರ ಪರ ವಕೀಲರು ಸಾಮಿ.ಕೆ.ಎಸ್., ವಕೀಲರು ಕನಕಪುರ ಟೌನ್

ಬೆಂಗಳೂರು: ಮನೆಗಳೃತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಆಟೋ, ಲ್ಯಾಪ್ಟಾಪ್ಗಳನ್ನು ಪೊಲೀಸರು ವಶಕ್ಕೆ

ದೊಡ್ಡಬಳ್ಳಾಪುರದ ಕೆಂಚಪ್ಪ (34), ಲಗ್ಗೆರೆಯ ಹರೀಶ್

ಜೇಮ್ ಬಂಧಿತ ಆರೋಪಿಗಳು. ಬಂಧಿತರಿಂದ 30 ಲಕ್ಷ ರು. ಮೌಲ್ಯ ದ ಚಿನ್ನಾಭರಣವನ್ನು ಪೊ ಲೀಸರು ವಶಪಡಿಸಿಕೊಂ ಡಿದ್ದಾರೆ. ಇವರು ರಾತಿ, ವೇಳೆ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದರು. ಈ ಹಿಂದೆ ಸಹ ಕಳ್ಳತನ, ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿದ್ದರು. ಜೈಲಿನಿಂದ ಹೊರಬಂದ ಮೂರೇ ದಿನಗಳ ನಂತರ ಮತೆ ತಮ ಹಳೆ ಚಾಳಿ ಮುಂದುವರಿಸಿದರು. ರಾಜಗೋಪಾಲ ನಗರದ ಶ್ರೀನಿವಾಸ್ ಎಂಬುವರ ಮನೆಯಲ್ಲಿ ಡಿ.12 ರಂದು ಕಳ್ಳತನ ನಡೆದಿತು. ಈ ಕುರಿತು ಮನೆ ಮಾಲೀಕ ರಾಜಗೋಪಾಲ ಠಾಣೆ ಗೆ ದೂರು ನೀಡಿದರು. ಮಂಗಳವಾರ ಸಹ ಖದೀಮರು ಪೀಣ್ಯ ದಲ್ಲಿ ಮತ್ತೊಂದು ಮನೆಯಲ್ಲಿ ಕಳ್ಳತನ ಮಾಡಲು ಸಜ್ಜಾಗಿದ್ದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಮಾನ್ಯ ಅಪರ ಸಿವಿಲ್ ಜಡ್ಲ್ ಮತ್ತು ಜೆಎಂಎಫಸಿ ನ್ಯಾಯಾಲಯ ನಾಗಮಂಗಲದಲಿ

ಸಿ ಮಿಸ್ ನಂ 237/2020 ಅರ್ಜಿದಾರರು: 1) ಹುಚ್ಚಮ್ಮ ಕೋಂ ದೊಡ್ಡ ಕುಳ್ಳೀರಯ್ಯ ವಯಸ್ಸು 65 ವರ್ಷ 2) ಕೆಂಪರಾಜು ಎಸ್ ಕೆ ಬಿನ್ ಲೇಟ್ ದೊಡ್ಡ ಕುಳ್ಳೀರಯ್ಯ ವಯಸ್ಸು 45 ವರ್ಷ ಇಬ್ಬರೂ ವಾಸ್ ನಂ 302 /ಹೆಚ್ 2 ನೇ ಕಾಸ್ ಎಂ ಬ್ಲಾಕ್ ಕುವೆಂಪು ನಗರ ಮೈಸೂರು 3) ಲಕ್ಷ್ಮಮ್ನ ಬಿನ್ ಲೇಟ್ ದೊಡ್ಡ ಕುಳ್ಳೀರಯ್ಯ ವಯಸ್ಸ್ಪ್ರ್ಗೆ 43 ವರ್ಷ 4) ಈರಣ್ಣ ಬಿನ್ ಲೇಟ್ ದೊಡ್ಡ ಕುಳ್ಳೀರಯ್ಯ ವಯಸ್ಸು 41 ವರ್ಷ 5) ಲಕ್ಷ್ಮಣ ಬಿನ್ ಲೇಟ್ ದೊಡ್ಡ ಕುಳ್ಳೀರಯ್ಯ ವಯಸ್ಸು 38 ವರ್ಷ ವಾಸ 1,3, ಮತ್ತು 5 ನೇ ಅರ್ಜಿದಾರರುಗಳ ವಾಸ ಸಂಪನಹಳ್ಳಿ ಗ್ರಾಮ ದೇವಲಾಮರ ಹೋಬಳಿ. ನಾಗಮಂಗಲ ತಾಲೂಕು

ಎದುರುದಾರರು: 1) ತಹಶಿಲ್ದಾರ್ ನಾಗಮಂಗಲ

ಸಾರ್ವಜನಿಕ ಪ್ರಕಟಣೆ 2 ರಿಂದ 5ನೇ ಅರ್ಜಿದಾರರ ಅಜ್ಜಿ ಶ್ರೀಮತಿ ಚಿಕ್ಕಮ್ಮ ಕೋಂ ಕುಳ್ಳಿರಯ್ಯ @ಕುಳ್ಳೀರ ರವರು ದಿನಾಂಕ 10/03/1979 ರಂದು ಸಂಪನಹಳ್ಳಿ ಗ್ರಾಮ ದೇವಲಾಮರ ಹೋಬಳಿ ನಾಗಮಂಗಲ ತಾಲ್ಲೂಕಿನ ಅರ್ಜಿ ದಾರರ ಮನೆಯಲ್ಲಿ ನಿದನರಾಗಿದ್ದು, ಈ ಸಂಬಂದ ಮೇಲ್ತಂಡ ಘನ ನ್ಯಾಯಾಲಯದಲ್ಲಿ ಮರಣ ದುಡೀಕರಣ ಪತ್ರವನ್ನು ಕೋರಿ ಅರ್ಜಿ ಸಲ್ಲಿಸಿದ್ದು ಆದ ಕಾರಣ ಹಿತಾಸಕ್ತಿಯುಳ್ಳವರು ಯಾರಾದರೂ ಇದ್ದಲ್ಲಿ ದಿನಾಂಕ 08 /02/ 2021 ರಂದು ಬೆಳಿಗ್ಗೆ 11 ಘಂಟೆಗೆ ಮೇಲ್ತಂಡ ಘನ ನ್ಯಾಯಾಲಯದಲ್ಲಿ ಖುದ್ದಾಗಿಯಾಗಲೇ ಅಥವಾ ವಕೀಲರ ಮೂಲಕವಾಗಲೀ ಹಾಜರಾಗತಕ್ಕದ್ದು ತಪಿದ್ದಲ್ಲಿ ಏಕ ಪಕ್ಷೀಯವಾಗಿ ತೀರ್ಮಾನಿಸಲಾಗುವುದ ಎಂದು ಈ ಮೂಲಕ ತಿಳಿಯಪಡಿಸಲಾಗಿರುತ್ತದೆ ನ್ಯಾಯಾಲಯದ ಅಪ್ಪಣೆಮೇರೆಗೆ

ಶಿರಸೆದಾರರು ಘನ ನ್ಯಾಯಾಲಯಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸ್ ನ್ಯಾಯಾಲಯ ನಾಗಮಂಗಲ ಅರ್ಜಿದಾರರ ಪರ ವಕೀಲರು ಎನ್ ಎಸ್ ರಾಜೆಶ್ ವಕೀಲರು ನಾಗಮಂಗಲ

ಮಾನ್ಯ ಅಪರ ಸಿವಿಲ್ ಜಡ್ಡ್ ಮತ್ತು ಜೆಎಂಎಫಸಿ ನ್ಯಾಯಾಲಯ ನಾಗಮಂಗಲದಲ್ಲಿ

ಸಿ ಮಿಸ್ ನಂ 238/2020

ಅರ್ಜಿದಾರರು: 1) ಹುಚ್ಚಮ್ಮ ಕೋಂ ದೊಡ್ಡ ಕುಳ್ಳೀರಯ್ಯ ವಯಸ್ಸು 65 ವರ್ಷ 2) ಕೆಂಪರಾಜ ಎಸ್ ಕೆ ಬಿನ್ ಲೇಟ್ ದೊಡ್ಡ ಕುಳ್ಳೀರಯ್ಯ ವಯಸ್ಸು 45 ವರ್ಷ ಇಬ್ಬರೂ ವಾಸ್ ನಂ 302 /ಹೆಚ್ ನೇ ಕ್ರಾಸ್ಎಂ ಬ್ಲಾಕ್ ಕುವೆಂಪು ನಗರ ಮೈಸೂರು 3) ಲಕ್ಷ್ಮಮ್ನ ಬಿನ್ ಲೇಟ್ ದೊಡ್ಡ ಕುಳ್ಳೀರಯ್ಯ ವಯಸ್ಸು 43 ವರ್ಷ4) ಈರಣ್ಣ ಬನ್ ಲೇಟ್ ದೊಡ್ಡ ವಯಸ್ಸು 41 ವರ್ಷ 5) ಲಕ್ಷ್ಮಣ ಬಿನ್ ಲೇಟ್ ದೊಡ್ಡ ಕುಳ್ಳೀರಯ್ಯ ವಯಸ್ಸು 38 ವರ್ಷ ವಾಸ 1,3 ಮತ್ತು 5 ನೇ ಅರ್ಜಿದಾರರುಗಳ ವಾಸ ಸಂಪನಹಳ್ಳಿ ಗ್ರಾಮ ದೇವಲಾಮರ ಹೋಬಳಿ,

ಎದುರುದಾರರು : 1) ತಹಶಿಲಾರ್ ನಾಗಮಂಗಲ

ಕಾಳಯ್ಯ ಬಿನ್ ಪೂಜಾರಿ ಕಾಳಯ್ಯ ರವರು ದಿನಾಂಕ 02/005/1950 ರಂದು ಸಂಪನಹಳ್ಳಿ ಗ್ರಾಮ ದೇವಲಾಮರ ಹೋಬಳಿ ನಾಗಮಂಗಲ ತಾಲ್ಲೂಕಿನ ಅರ್ಜಿದಾರರ ಮನೆಯಲ್ಲಿ ನಿದನರಾಗಿದ್ದು, ಈ ಮರಣ ದ್ರುಡೀಕರಣ ಪತ್ರವನ್ನು ಕೋರಿ ಅರ್ಜಿ ಸಲ್ಲಿಸಿದ್ದು ಆದ ಕಾರಣ ಹಿತಾಸಕ್ತಿಯುಳ್ಳವರು ಯಾರಾದರೂ ಇದ್ದಲ್ಲಿ ದಿನಾಂಕ 08 /02/ 2021 ರಂದು ಬೆಳಿಗ್ಗೆ 11 ಘಂಟೆಗೆ ಮೇಲ್ನಂಡ ಘನ ನ್ಯಾಯಾಲಯದಲ್ಲಿ ಖುದ್ದಾಗಿಯಾಗಲೇ ಅಥವಾ ವಕೀಲರ ಮೂಲಕವಾಗಲೀ ಹಾಜರಾಗತಕ್ಕದ್ದು ತಪಿದ್ದಲ್ಲಿ ಏಕ ಪಕೀಯವಾಗಿ ತೀರ್ಮಾನಿ ಸಲಾಗುವುದು ಎಂದು ಈ ಮೂಲಕ ತಿಳಿಯಪಡಿಸಲಾಗಿರುತದೆ

ನ್ಯಾಯಾಲಯದ ಅಪ್ರಣೆಮೇರೆಗೆ ಶಿರಸ್ಥೆದಾರರ<u>ು</u> ಘನ ನ್ಯಾಯಾಲಯ ಸಿವಿಲ್ ಜಡ್ಜ್ ಮತ್ತು ಜೆಎಂಎಪ್ ಸಿ ನ್ಯಾಯಾಲಯ ನಾಗಮಂಗಲ ಅರ್ಜಿದಾರರ ಪರ ವಕೀಲರು

IN THE COURT OF THE PRINCIPAL CIVIL JUDGE & J.M.F.C AT HOSKOTE

C.Misc. No. 293/2020 <u>BETWEEN: 1] Sri. Muniyappa</u>, Son of Late Thot Dyavanna, Aged about 85 years, 2] Sri. Munivenkataswamy, Aged about 56 years 3] Sri. Ramaswamy, Aged about 54 years, 4] Smt. Munilakshmi, Aged about 52 years, 5] Smt. Thimmakka @ Triveni, Aged about 5 years, No.2 to 5 are children of Late Chinnappa @

61 Sri. Subramani. Aged about 45 years 7] Smt. Shobha, Aged about 43 years, 8] Sri. Veeresh, Aged about 41 years. 9] Smt. Shanthi, Aged about 39 years, 10] Smt. Suma, Aged about 37 years, No. 2 to 5 are children of Late Muniveerappa All are residing at Banarahalli Village, Devanago Post. Anugondahalli Hobli, Hoskote Talu Bengaluru Rural District.

AND: The Registrar/Tahsildar, Birth and Death, Hoskote Taluk, Bangalore Rural District ...Responde GENERAL PUBLIC NOTICE ON PETITION

BIRTH AND DEATHS ACT
WHEREAS, the above named Petitioner have iled a Petition seeking the direction, directing the Respondent to Register the father of the Petition No.1 and grand-father of Petitioners No.2 to 1 namely Sri. Thoti Dyayanna son of late Erappa wa died on 15.08.1970 at Banarahalli Villago Anugondanahalli Hobli, Hoskote Taluk, Bengalur Rural District, in the Register of Birth & Deatl Since the above matter is posted on 23/02/2021 before the Hon'ble Principal Civil Judge and JMF at Hoskote. Therefore any person/s intereste may appear before the court on the said date either n person or through Advocate, failing which the natter will be disposed as exparte. Given under my hand and seal of the court on the

By Order of the Court. Sheristeda Civil Judge & JMFC Hoskot

MYLARAIAH ASSOCIATES, Advocates No.80, 4th Cross, Roysingh Layout

C.Misc. No. 291/2020 BETWEEN: 1] Sri. Muniyappa, Son of Late Tho Dyavanna, Aged about 85 years,

2] Sri. Munivenkataswamy, Aged about 56 years. 3] Sri. Ramaswamy, Aged about 54 years, 4] Smt. Munilakshmi, Aged about 52 years, 5] Smt. Thimmakka @ Triveni, Aged about 5 ears, No.2 to 5 are children of Late Chinnappa Muniyappa, **6] Sri. Subramani,** Aged about 45 years,

71 Smt. Shobha, Aged about 43 years. 3] Sri. Veeresh, Aged about 41 years, 9] Smt. Shanthi, Aged about 39 years, 101 Smt. Suma, Aged about 37 years. No.2 to 5 are children of Late Muniveerappa, All are residing at Banarahalli Village, Devanagor Post, Anugondahalli Hobli, Hoskote Taluk Bengaluru Rural District.

Birth and Death, Hoskote Taluk, Bangalore Rural District GENERAL PUBLIC NOTICE ON PETITION UNDE SECTION 13(3) OF REGISTRATION OF BIRTH

AND DEATHS ACT WHEREAS, the above named Petitioner have file a Petition seeking the direction, directing th Respondent to Register the paternal uncle of th Petitioner No.1 and younger paternal grand-fathe of Petitioners No.2 to 10 namely Sri.Thot Muniyappa son of late Erappa was died or 06.10.1974 at Banarahalli Village, Anugondana halli Hobli, Hoskote Taluk, Bengaluru Rural District, he Register of Birth & Death, Since the above matter is posted on 23/02/2021 before the Hon'ble Principal Civil Judge and JMFC at Hoskote Therefore any person/s interested may appea before the court on the said date either in person of through Advocate, failing which the matter will b disposed as exparte.

Given under my hand and seal of the court on the

5th day of January 2021. By Order of the Court, Sheristeday Advocate for Petitioner:

MYLARAIAH ASSOCIATES, Advocates, No.80, 4th Cross, Roysingh Layout,

ಎಕಿಸ್ ಬ್ಯಾಂಕ್

ಪ್ಲಾಟ್ ಸಂಖ್ಯೆ 41, ಶೇಷಾದ್ರಿ ರಸ್ತೆ, ಆನಂದ್ ರಾವ್ ಸರ್ಕಲ್, ಬೆಂಗಳೂರು, ಕರ್ನಾಟಕ–560009

ಸ್ರಾಧೀನ ಸೂಚನೆ ನಿಯಮ 8(1) (ಸ್ಥಿರಾಸ್ತಿಗಳಿಗಾಗಿ)

ಕೆಳಸಹಿದಾರರು **ಎಕ್ಕಿಸ್ ಬ್ಲಾಂಕ್ ಲಿ.,** ಇದರ ಅಧಿಕೃತ ಅಧಿಕಾರಿಯವರು ಸೆಕ್ಕೂರಿಟ್ಟಿಜೇಶನ್ ಅಂಡ್ ರಿಕನ್ಸ್ಟಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಮತ್ತು ಎನ್ಮೋರ್ಸ್ಮೆಂಟ್ ಆಫ್ ಸೆಕ್ಯುರಿಟಿ ಇಂಟರೆಸ್ಟ್ ಆಕ್ಟ್ 2002ರ ಅನ್ವಯ ಸೆಕ್ಯೂರಿಟಿ ಇಂಟರೆಸ್ಟ್ (ಎನ್ಮೋರ್ಸ್ಮೆಎಂಟ್) ನಿಯಮಗಳ ನಿಯಮ 3ನ್ನು ಓದಿಕೊಂಡಂತೆ ಪ್ರಕರಣ 13(12) ರ ಅನ್ನಯ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಸದರಿ ಸೂಚನೆ ತಲುಪಿದ ದಿನಾಂಕದಿಂದ 60 ದಿನಗಳ ಒಳಗೆ ಸೂಚನೆಯಲ್ಲಿ ಮೊಬಲಗು ಮತ್ತು ಬಡ್ಡಿಯನ್ನು ಮರು ಪಾವತಿಮಾಡಲು ಕೆಳಗೆ ಸೂಚಿಸಿರುವ ಸಾಲಗಾರರಿಗೆ/ ಜಾಮೀನುದಾರರಿಗೆ ಅಡಮಾನದಾರರಿಗೆ ಕೆಳಗೆ ತಿಳಿಸಿದ ದಿನಾಂಕ ದಂದು ನೀಡಿದ ಡಿಮ್ಯಾಂಡ್ ನೋಟೀಸಿನಲ್ಲಿ ಸೂಚಿಸಲಾಗಿತ್ತು.

ಸಾಲಗಾರರು/ಜಾಮೀನುದಾರರು/ಅಡಮಾನುದಾರರು ಸದರಿ ಮೊಬಲಗನ್ನು ಮರು ಪಾವತಿಸದೇ ಇರುವುದರಿಂದ ಈ ಕೆಳಗೆಸಹಿ ಮಾಡಿರುವವರು ಕೆಳಗೆ ವಿವರಿಸಲಾದ ಆಸ್ತಿಗಳನ್ನು ಈ ಮೇಲೆ ತಿಳಿಸಿದ ಕಾಯಿದೆಯ ಕಲಂ 13(4) ರೊಂದಿಗೆ ನಿಯಮ 8 ರಲ್ಲಿ ಪ್ರದತವಾದ ಅಧಿಕಾರವನು ಚಲಾಯಿಸಿ ಕೆಳಸಹಿದಾರರು ಬ್ಲಾಂಕಿಗೆ ಅಡಮಾನ ಮಾಡಿರುವ ಆಸ್ತಿಯನ್ನು ಕೆಳಕಂಡ ದಿನಾಂಕದಂದು ಸ್ವಾಧೀನ ಪಡಿಸಿಕೊಂಡಿದ್ದಾರೆ ಎಂದು ಸಾಲಗಾರರಿಗೆ/ ಜಾಮೀನುದಾರರಿಗೆ/ ಅಡಮಾನದಾರರಿಗೆ ಈ ಮೂಲಕ ತಿಳಿಯಪಡಿಸಿದೆ. ಆಕ್ಷ್ ಸೆಕ್ಷನ್ 13ರ ಸಬ್ ಸೆಕ್ಷನ್ (8)ರಲ್ಲಿನ ನಿಯಮಗಳ ಅನುಸಾರ ಭದ್ರತಾ ಸ್ವತ್ತುಗಳನ್ನು ಹಿಂದಕ್ಕೆ ಪಡೆದುಕೊಳ್ಳಲು ಕಾಲಾವಕಾಶವನ್ನು ನೀಡಲಾಗುವುದು ಎಂದು

ಈ ಮೂಲಕ ಸಾಲಗಾರರ ಗಮನಕ್ಕೆ ತರಲಾಗುವುದು. ಸಾರ್ವಜನಿಕರು ಹಾಗೂ ನಿರ್ದಷವಾಗಿ ಸಾಲಗಾರರು/ಜಾಮೀನುದಾರರಿಗೆ/ ಅಡಮಾನದಾರರಿಗೆ ಈ ಕೆಳಗೆ ವಿವರಿಸಿದ ಆಸಿಗಳೊಂದಿಗೆ ವ್ಯವಹರಿಸದಂತೆ ಈ ಮೂಲಕ ಎಚ್ಚರಿಸುತ್ತಿದ್ದೇವೆ ಹಾಗೂ ಸದರಿ ಸ್ವತ್ತಿನ ಬಗ್ಗೆ ವ್ಯವಹಾರ ನಡೆಸಿದ್ದೇ ಆದರೆ **ಎಕ್ಲಿಸ್ ಬ್ಯಾಂಕ್ ಲಿ.,** ಇವರಿಗೆ

ು ಸಂದಾಯವಾಗತಕ್ಕ ಮೊಬಲಗು ಹಾಗೂ ಅದರ ಮೇಲಿನ ಬಡ್ಡಿ ಮತ್ತು ವೆಚ್ಚ ಇವುಗಳಿಗೆ ಋಣಬಾಧ್ಯವಾಗಿರುತ್ತದೆ. . ಸಾಲಗಾರರ/ಜಾಮೀನುದಾರರ/ಅಡಮಾನುದಾರರ ಹೆಸರು ಮತ್ತು ವಿಳಾಸ : 1) ಸೆವೆನ್ ಹೆಚ್ ಲಾಜೆಸ್ಟಿಕ್ ಪ್ರೈವೇಟ್ ಲಿಮಿಟೆಡ್, (ಕಂಪನಿ ಸಾಲಗಾರರು), 2) ಶ್ರೀ ಅಭಿಷೇಕ್ ವಿಜಕುಮಾರ್, 3) ಶ್ರೀ ಗೋಪಾಲನ್ ವಿಜಯ್ಕುಮಾರ್, 4) ಶ್ರೀ ರಜನಿ ವಿಜಯ್ಕುಮಾರ್

ಮತ್ತು 5) ಸೆವೆನ್ ಹೆಚ್ ಪ್ರಮಿಸೆಸ್ (ಕಾರ್ಪೋರೇಟ್ ಜಾಮೀನುದಾರರು). ನೋಟಿಸ್ನಲ್ಲಿ ತಿಳಿಸಿದಂತೆ ಬಾಕಿಯಿರುವ ಒಟ್ಟು ಮೊತ್ತ : ರೂ. 4,10,20,851/– (ರೂಪಾಯಿ ನಾಲ್ಕು ಕೋಟಿ ಹತ್ತು ಲಕ್ಷದ ಇಪ್ಪತ್ತು ಸಾವಿರದ ಎಂಟು ನೂರು ಮತ್ತು ಐವತ್ನೊಂದು ಮಾತ್ರ) ದಿನಾಂಕ 30.11.2019 ರಂದು ಇದ್ದಂತೆ ಹಾಗೂ ಬಡ್ಡಿ ಹಾಗೂ ಖರ್ಚುಗಳು ಇದ್ದಂತೆ.

ಸ್ವಾಧೀನ ನೋಟಿಸ್ ದಿನಾಂಕ: 05.01.2021 ಡಿಮ್ಯಾಂಡ್ ನೋಟಿಸ್ ದಿನಾಂಕ: 29.02.2020 ಅಡಮಾನ ವಿವರ : ಷೆಡ್ಯೂಲ್ "ಎ": ಮುನಿಸಿಪಲ್ ಆಸ್ತಿ ನಂ. 1327/974/5/2/6/3,4,5,6 ವಾರ್ಡ್ ನಂ.4, ಚಿಕ್ಕಬೊಮ್ಮಸಂದ್ರ ಉಪ ವಿಭಾಗ, ಯಲಹಂಕ ರೇಂಜ್, ಬಿಬಿಎಂಪಿ ಬೆಂಗಳೂರು, ಈ ಮೊದಲು ಭಾಗದ ಸರ್ವೇ ನಂ. 5/2, ಸರ್ವೇ ನಂ. 6/3, 6/4, 6/5, 6/6 ಮದನಕುಂಟೆ ಗ್ರಾಮ

ಯಲಹಂಕ ಹೊಬಳಿ, ಬೆಂಗಳೂರು ಉತ್ತರ ತಾಲ್ಲೂಕು, ವಿಸ್ತೀರ್ಣ 935037.78 ಚದರ ಅಡಿ, (86867.13 ಚದರ ಮೀಟರ್್) ತೆರೆದ ಜಾಗದ ಪಾರ್ಕ್ ಸೇರಿದಂತೆ ಮತ್ತು ವಿವಿಕ್ ಅಮೆನಿಟಿ ಬಿಡಿಎಗೆ ಬಿಟ್ಟುಕೊಟ್ಟಿದೆ, ಇದರ ವಿಸ್ತೀರ್ಣ 233751. ಚದರ ಅಡಿ, (21716 ಚದರ ಮೀಟರ್ನ್) ಮತ್ತು ಚಕ್ಕುಬಂದಿ ಪೂರ್ವಕ್ಕೆ : ಸರ್ವೇ ಸಂಖ್ಯೆ 5/2 ರ ಉಳಿದ ಭಾಗ ಮತ್ತು ಸರ್ವೇ ಸಂಖ್ಯೆ 5/2 ರ ಉಳಿದ ಭಾಗ ಮತ್ತು ಮಂಡಲಕುಂಟೆಯ 6/2, ಮತ್ತು ಜಿಕೆವಿಕೆರವರ ಆಸ್ತಿ. ಪಶ್ಚಿಮಕ್ಕೆ : ಜಿಕೆವಿಕೆರವರ ಆಸ್ತಿ. ಉತ್ತರಕ್ಕೆ : ಯಶವಂತಮರ – ಯಲಹಂಕ ರಸ್ತೆ ಮತ್ತು ಆಸ್ತಿಯ ಸರ್ವೇ ನಂ.7, ದಕ್ಷಿಣಕ್ಕೆ : ಚಿಕ್ಕ ಬೊಮ್ಮಸಂದ್ರ ಗಾಮದ ಗಾಮ ಗಡಿ.

ಪಡ್ಯೂಲ್ "ಬಿ": ವೇಳಾಪಟ್ಟಿ ಎ ಆಸ್ತಿಯಲ್ಲಿ ಒಳಗೊಂಡಿರುವ ಭೂಮಿಯಲ್ಲಿ ಅವಿಭಾಜಿತ ಭಾಗ 0.077% (ಭಾಗ 540 ಚದರ ಅಡಿಗಳಿಗೆ

ಷೆಡ್ಕೂಲ್ "ಸಿ": ಮೂರು ಬೆಡ್ರೂಮ್ ಅಪಾರ್ಟ್ ಮೆಂಟ್ ನಂ. ವಿಬಿ-1203, 12ನೇ ಮಹಡಿ, ಬ್ಲಾಕ್-1, ಸ್ವಾನ್ ಪೋಲೋ ವಾಸಯೋಗ್ಗ -ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ಅನ್ನ "ಪೂರ್ವ ವೆನಿಜಿಯಾ" ಎಂದು ಕರೆಯಲಾಗಿದೆ, ಷೆಡ್ಕೂಲ್ ಎ ಆಸ್ತಿಯ ಬಿಲ್ಟ್ ಅಪ್ ಪ್ರದೇಶ 1353 ಚದರ ಅಡಿ, (ಇದು ಬಾಲ್ಕನಿಗಳು ಮತ್ತು ಉಪಯುಕ್ತತೆಯ ಸ್ಥಳವನ್ನು ಒಳಗೊಂಡಿದೆ), ಮತ್ತು 257 ಚದರ ಅಡಿ ವಿಸ್ತೀರ್ಣದ ಸಾಮಾನ್ಯ ಪ್ರದೇಶ, (ಇದು ಅಪಾರ್ಟ್ ಮೆಂಟ್ ಗಳು ಮತ್ತು ಸಾಮಾನ್ಯ ಪ್ರದೇಶಗಳ ನಡುವಿನ ಮಹಡಿಗಳು, ಸೀಲಿಂಗ್ ಮತ್ತು ಗೋಡೆಗಳನ್ನು ಒಳಗೊಂಡಿರುತ್ತದೆ). ಎರಡು ಕವರ್ ಕಾರ್ ಪಾರ್ಕಿಂಗ್ ಸ್ಥಳಹೊಂದಿದೆ.

ಈ ಕಟ್ಟಡವು ಆರ್'ಸಿಸಿ ಚೌಕಟ್ಟಿನ ರಚನೆಯಾಗಿದ್ದು, ವಿಟ್ರಿಫೈಡ್ ಟೈಲ್ಸ್ ಮಹಡಿಗಳು, ಲೋಹದ ಕಿಟಕಿಗಳು ಮತ್ತು ಮರದ ಬಾಗಿಲುಗಳು ವಿದ್ಯುತ್ ಮತು ನೀರು ಸರಬರಾಜಿಗೆ ಸಂಪರ್ಕ ಹೊಂದಿವೆ.

<mark>ಅಡಮಾನ ವಿವರ : ಷೆಡ್ಕೂಲ್ "ಎ" :</mark> ಕಾರ್ಪೋರೇಷನ್ ನಂ. 147, 147/1, 148, 149, 150, 150/1 (ಹಳೆ ನಂ. 190) 3ನೇ ಮುಖ್ಯ ರಸ್ತೆ ಮಲ್ಲೇಶ್ವರಂ, ಬೆಂಗಳೂರು, ಕಾರ್ಮೋರೇಷನ್ ವಾರ್ಡ್ ನಂ. 7 ಮತ್ತು ನಿವೇಶನದ ವಿಸ್ತೀರ್ಣ : ಪೂರ್ವದಿಂದ ಪಶ್ಚಿಮಕ್ಕೆ 100 ಅಡಿ, ಉತ್ತರದಿಂದ ದಕ್ಷಿಣಕ್ಕೆ : 60 ಅಡಿ, ಒಟ್ಟು ವಿಸ್ತೀರ್ಣ 6300 ಚದರ ಅಡಿ, (700 ಚದರ ಯಾರ್ಡ್ಟ್), ಮತ್ತು ಆಸ್ತಿಯ ಚಕ್ಕುಬಂದಿ : ಪೂರ್ವಕ್ಕ ಎ ___ _ ಕನ್ ಸರ್ವೆನ್ನಿ ಲೇನ್, ಪಶ್ಚಿಮಕ್ಕೆ : 3ನೇ ಮೈನ್ ಮಾರ್ಗೊಸಾ ರಸ್ತೆ, ಉತ್ತರಕ್ಕೆ : ಆಸ್ತಿ ನಂ. 146, ದಕ್ಷಿಣಕ್ಕೆ : ಖಾಸಗಿ ಆಸ್ತಿ.

ಷೆಡ್ಯೂಲ್ "ಬಿ":ಯುನಿಟ್ ನಂ. ಎಫ್–5, ಕಾರ್ಪೋರೇಷನ್ ನಂ. 147/9, ಒಂದನೇ ಮಹಡಿ, ಕಮರ್ಷಿಯಲ್ ಕಾಂಪ್ಲೆಕ್ಅನ್ನು ಮಲ್ಲೇಶ್ವರಂ ಆರ್ಕೆಡ್" ಎಂದು ಕರೆಯಲಾಗಿದೆ, ಷೆಡ್ಯೂಲ್ ಎ ಆಸ್ತಿಯ ವಿಸ್ತೀರ್ಣ 604 ಚದರ ಅಡಿ ಸೂಪರ್ ಬಿಲ್ಟ್ ಅಪ್ ಪ್ರದೇಶ, (ಜೊತೆಗೆ ಘಟಕದ ಸೀಲಿಂಗ್ ಮತ್ತು ಅಂತಹ ಹಂತಗಳ ನಡುವಿನ ಆಂತರಿಕ ಮತ್ತು ಬಾಹ್ಯ ಗೋಡೆಗಳ ನಡುವಿನ ಕೀಲುಗಳ ಆಳದಲ್ಲಿ ಅರ್ಧ ಭಾಗವನ್ನು ಒಳಗೊಂಡಿದೆ), ಜೊತೆಗೆ 150/6300 ಅವಿಭಾಜಿತ ಭಾಗ, ಶೀರ್ಷಿಕೆ ಮತ್ತು ಷೆಡ್ಕೂಲ್ ಎ ಭೂಮಿ. (ಸರಿಸುಮಾರು 150 ಚದರ ಅಡಿ)

ಸಹಿ/- ಅಧಿಕೃತ ಅಧಿಕಾರಿ

ಮಹಿಳೆಯ ಮೇಲೆ ಅತ್ಯಾಚಾರ, ಹತ್ಯೆ ಪ್ರಕರಣ

ಗೋವಾದಲ್ಲಿ ಆರೋಪಿಗಳ ಬಂಧನ

ನಿ ವಿಶ್ವವಾಣಿ ಸುದ್ದಿಮನೆ ಬೆಂಗಳೂರು

ಪರಿಚಯಸ್ಥ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಗೋವಾ ಪೊಲೀಸರು ಹಾಗೂ ಕಾಮಾಕ್ರಿಪಾಳ್ಯ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಗೋವಾದಲ್ಲಿ ಬಂಧಿಸಿದ್ದಾರೆ. ಆರೋಪಿ ಪ್ರವೀಣ್ (23) ಬಂಧಿತ.

ಪರಿಚಿತ ಮಹಿಳೆ ಅರುಣಾ ಕುಮಾರಿ (42) ಅವರನ್ನು ಸೋಮವಾರ ರಾತ್ರಿ ಮನೆಗೆ ಕರೆಸಿಕೊಂಡು ಅವರ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದ. ನಂತರ ತಾನು ಕೆಲಸ ಮಾಡುತ್ತಿದ್ದ ಬಾರ್ ಕ್ಯಾಶ್ಬಾಕ್ ನಲ್ಲಿದ್ದ ಹಣ ಎತ್ತಿಕೊಂಡು ಅದೇ ದಿನ ರಾತ್ರಿ ಗೋವಾಕ್ಕೆ ಪರಾರಿಯಾಗಿದ್ದ. ಮಂಗಳವಾರ ಕಾಮಾಕ್ಷಿಪಾಳ್ಯ ಪೊಲೀಸರು ಆರೋಪಿ ಪತ್ರೆಗಾಗಿ ⁻ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದರು. ಬಾರ್ನಲ್ಲಿದ ಈತನ ಸ್ನೇಹಿತರಿಂದ ಮಾಹಿತಿ ಕಲೆ ಹಾಕಿದ ಪೊಲೀಸರು, ಟವರ್ ಲೊಕೇಶನ್ ಮೂಲಕ ಪ್ರವೀಣ್ ನಿರ್ವಹಿಸುತ್ತಿರುವ ಪ್ರದೇಶವನ್ನು ಹಚ್ಚಿದಾಗ ಆತ ಗೋವಾದಲ್ಲಿರುವುದು ಗೊತ್ತಾ ಗಿತ್ತು. ಕೂಡಲೇ ಕಾರ್ಯ ಪ್ರವೃತ್ತರಾದ



ಬಂಧಿತ ಆರೋಪಿಯೊಂದಿಗೆ ಪೊಲೀಸರು.

ಪೊಲೀ ಸರು ಗೋವಾದಲ್ಲಿನ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲದೆ, ಆತನ ಭಾವಚಿತ್ರ ವನ್ನು ಕಳುಹಿಸಿದ್ದರು. ಗೋವಾ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪೊಲೀಸರಿಗೆ ಕಾಮಾಕ್ಷಿಪಾಳ್ಯ ಠಾಣೆ ಒಪ್ಪಿಸಿದ್ದಾರೆ. ವಿಮಾನದಲ್ಲಿ ಗೋವಾಗೆ ತೆರಳಿದ ಪೊಲೀಸರು ಆರೋಪಿಯನ್ನು ನಗರಕ್ಕೆ ಕರೆ ತಂದಿದ್ದಾರೆ. ಮಹಿಳೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಮನೆಗೆ ಕರೆಸಿಕೊಂಡು ಕೃತ್ಯ

ಪ್ರಿಂಟಿಂಗ್ ಪ್ರೆಸ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅರುಣಾ ಕುಮಾರಿ ಸೋಮವಾರ ಎಂದಿನಂತೆ ಕೆಲಸಕ್ಕೆ ಹೋಗಿದ್ದು, ಮನೆಗೆ ವಾಪಾಸ್ ಬಾರದೇ ನಾಪತ್ತೆಯಾಗಿದ್ದರು. ಮಂಗಳವಾರ ಮಧ್ಯಾಹ್ನ ಆರೋಪಿ ಪ್ರವೀಣ್ ಬಾಡಿಗೆಗಿದ್ದ ಕಾಮಾಕ್ಷಿಪಾಳ್ಯದ ಮನೆಯಲ್ಲಿ ಅನುಮಾನಾಸದ ರೀತಿಯಲ್ಲಿ ಇವರ ಶವ ಪತ್ತೆಯಾಗಿತ್ತು. ಮಹಿಳೆಯ ಪತಿ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಪ್ರವೀಣ್ ವಿರುದ್ಧ ಕೊಲೆ ಪ್ರಕರಣ ಅತ್ಯಾಚಾರ ಮತ್ತು ದಾಖಲಿಸಿಕೊಂಡಿದ್ದಾರೆ.



ಮಾನ್ಯ ಗೌರವಾನ್ತಿತ 2ನೇ ಅಪರ ಸಿವಿಲ್ ನ್ಯಾಯಾಧೀಶರ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಕನಕಪುರ ಸಿ.ಮಿಸ್ ನಂ.490/2020

ಅರ್ಜಿದಾರರು: ಶ್ರೀಮತಿ. ಲಕ್ಷಿಬಾಯಿ ಮತ್ತು ಇತರರು ಶ್ರೀಮತಿ. ಲಕ್ಷಿಬಾಯಿ ಕೋಂ ಲೇಟ್ ಗುಂಡಾನಾಯ್ತ: ಪುಟ್ರಾ ವಯಸು 41 ವರ್ಷ, ವಿಳಾಸ: ಚೌಕಸಂದ, ಗ್ರಾಮ, ಕಸಬಾ ಹೋಬಳಿ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ.

ಪ್ರತಿ ಅರ್ಜಿದಾರರು: 1) ಜನನ ಮತ್ತು ಮರಣ ನೊಂದಣಿ

ಮೇಲಾಣಿಸಿರುವ ಅರ್ಜಿದಾರರು ಈ ಮೂಲಕ ತಿಳಿಯಪಡಿಸುವುದೇನೆಂದರೆ, 1ನೇ ಅರ್ಜಿದಾರರ ಮಾವ, ಮತು : ರಿಂದ 4ನೇ ಅರ್ಜಿದಾರರ ತಂದೆಯವರಾದ ಶ್ರೀ. ನರಸಿಂಹನಾಯ ಕೋಂ ಲೇಟ್ ತುಂಡನಾಯ ರವರು ರಾಮನಗರ ಜಿಲೆ, ಕನಕಪು ತಾಲ್ಲೂಕು, ಕಸಬಾ ಹೋಬಳಿ, ಚೌಕಸಂದ, ಗ್ರಾಮದಲ್ಲಿ ದಿನಾಂಕ 05.03.2011 ರಂದು ಮರಣ ಹೊಂದಿದ್ದು, ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗ್ಗೆ ಯಾರದಾದರೂ ತಕರಾರು ಇದ್ದರೆ ಖುದ್ದಾಗಿ ಆಗಲಿ ಅಥವಾ ಅಧಿಕಾರ ಕೊಟ ವಕೀಲರ ಮುಖಾಂತರವಾಗಲಿ ನ್ನಾಯಾಲಯ ನಿಗದಿಪಡಿಸಿದ ದಿನಾಂಕದಂದು, ಅಂದರ 25/01/2021 ರ ಬೆಳಗೆ ಸರಿಯಾಗಿ 11-00 ಗಂಟೆಗೆ ್ಗಾಯಾಲಯದ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು ತಪ್ಪಿದಲಿ ಯಾರದೂ ತಕರಾರು ಇಲವೆಂದು ಪರಿಗಣಿಸಿ ಉಲೇಖಿ: ಪ್ರಕರಣವನ್ನು ಇತ್ಸರ್ಥಗೊಳಿಸಲಾಗುವುದು.

ದಿನಾಂಕ: 05/01/2021 ರಂದು ನನ್ನ ಸ್ವಹಸ್ತಾಕ್ಟರ ಮತ್ತು ನ್ಯಾಯಾಲಯದ ಮೊಹರಿನಿಂದ ನೀಡಲಾಗಿದೆ ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ

ಶಿರಸೇದಾರರು ಮಾನ್ನ 2ನೇ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ. ಎಪ್.ಸಿ ನಾ ಯಾಲಯ ಕನಕಪುರ

ಅರ್ಜಿದಾರರ ಪರ ವಕೀಲರು ರಮೇಶ.ಎಸ್., ವಕೀಲರು ಕನಕಪುರ ಟೌನ್

ಫಲಾನುಭವಿಗಳಿಗೆ ಸವಲತ್ತು ವಿತರಣೆ



ಬಿಬಿಎಂಪಿ ಕಲ್ಯಾಣ ಕಾರ್ಯಕ್ರಮಗಳ ಯೋಜನೆಯ ಅಡಿಯಲ್ಲಿ ಬ್ಯಾಟರಾಯ ನಪ್ರರ ಕೇತ ದಿಂದ ಆಯ್ಕೆಯಾದ ಫಲಾನುಭವಿಗಳಿಗೆ ಕೊಡಿಗೇಹಳ್ಳಿಯ ಗುಂಡಾಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಶಾಸಕ ಕೃಷ್ಣಬೈರೇಗೌಡ ವಿವಿಧ ಸವಲತ್ತುಗಳನ್ನು ವಿತರಿಸಿದರು.

ಬೆಂಗಳೂರು: 2017–18 ಮತ್ತು 2018–19ನೇ ಸಾಲಿನ ಕಲ್ಯಾಣ ಕಾರ್ಯಕ್ರಮಗಳ ಯೋಜನೆಯಡಿ ಬಿಬಿಎಂಪಿ ವತಿಯಿಂದ ನೀಡಲಾಗುವ ವಿವಿಧ ಸವಲತ್ತುಗಳನ್ನು ಯಲಹಂಕ ವಲಯ ವ್ಯಾಪ್ತಿಯ ಬ್ಯಾಟರಾಯನಪುರ ಕ್ಷೇತ್ರದಿಂದ ಆಯ್ಕೆಯಾದ ಫಲಾನುಭವಿಗಳಿಗೆ ಕೊಡಿಗೇ ಗುಂಡಾಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ್ಕಾರ್ಯಕ್ರಮದಲ್ಲಿ ಆಯೋಜಿಸಿದ ಕೃಷ್ಣಬೈರೇಗೌಡ ವಿತರಿಸಿದರು.

ಈ ಸಂದರ್ಭ ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ವಿವಿಧ ಬಿಬಿಎಂಪಿ ವಾರ್ಡ್ ಗಳಲ್ಲಿ ವಾಸಿಸುತ್ತಿರುವ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ವಿಕಲ ಚೇತನರು, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಮಹಿಳೆಯರಿಗೆ ಒಟು 83 ಎಜುಕೇಷನಲ್ ಲ್ಯಾಪ್ ಟಾಪ್ ಗಳು, ಪಾಲಿಕೆ ತರಬೇತಿ ಕೇಂದ್ರಗಳಲ್ಲಿ

ಪಡೆದು ಉತ್ತೀರ್ಣರಾದ 298 ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಹಾಗೂ ವಿವಿಧ ವಾರ್ಡ್ ಗಳ ವ್ಯಾಪ್ತಿಯಲ್ಲಿ ವಾಸಿಸುವ ವಿವಿಧ ವೃತ್ತಿ ನಿರತ ಸಮುದಾಯದವರಿಗೆ ದೋಬಿ ಕಿಟ್, ಬಾರ್ಬರ್ ಕಿಟ್, ಬಡಗಿ ಕಿಟ್, ಪ್ಲಂಬರ್ ಕಿಟ್, ಎಲೆಕ್ಟ್ರಿಕಲ್ ಕಿಟ್ಗಳನ್ನು ವಿತರಿಸಲಾಯಿತು.

ಸಾರಥಿ ಯೋಜನೆಯ ಅಡಿಯಲ್ಲಿ ಆಟೋ ಖರೀಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲಸಂಖ್ಯಾತ ವರ್ಗದ ಒಟ್ಟು 33 ಫಲಾನುಭವಿಗಳಿಗೆ 60 ಸಾವಿರ ರು.ಗಳ ಸಹಾಯಧನ, ಆರ್ಥಿಕ ಸಂಕಷ್ಟದಲ್ಲಿರುವ 133 ವಿದ್ಯಾರ್ಥಿಗಳಿಗೆ ಅವರು ಪಾವತಿಸಿರುವ ಶುಲ್ಪದಲ್ಲಿ ಅರ್ಹ ಮೊತ್ತವನ್ನು ವಿದ್ಯಾರ್ಥಿಗಳ ಪೋಷಕರ ಚಾಲ್ತಿ ಬ್ಯಾಂಕ್ ಖಾತೆಗಳಿಗೆ ಆರ್ ಟಿಜಿಎಸ್ ಮೂಲಕ ಮರುಪಾವತಿ ಮಾಡುವುದು, 51 ವಿಕಲ ಮತ್ತು ವಿಶೇಷ ಚೇತನರಿಗೆ ಹೆಚ್ಚುವರಿ ಚಕ್ಕ ಅಳವಡಿಸಿರುವ ದ್ವಿಚಕ್ರವಾಹನ ವಿತರಿಸಿದರು.

ನಿಂತಿದ್ದ ಟ್ರಾಕ್ಟರ್ಗೆ ದ್ವಿಚಕ್ಕ ವಾಹನ ಡಿಕ್ಕಿ: ಸವಾರ ಸಾವು

Reserve Price: Rs. 1,00,000/-

ಬೆಂಗಳೂರು: ನಿಂತಿದ್ದ ಟ್ರಾಕ್ಟರ್ಗೆ ದ್ವಿಚಕ್ಕ ವಾಹನ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವನ್ನಪ್ರಿರುವ ಘಟನೆ ನಗರದ ತಣಿಸಂದ, ಬಳಿ ನಡೆದಿದೆ. ಶಿವಸ್ವಾಮಿ ಮೃತಪಟ್ಟ ವ್ಯಕ್ತಿ. ರಸ್ತೆಯಲ್ಲಿ ನಿಂತಿದ್ದ ಟ್ರಾಕ್ಟರ್ನ ಹಿಂಬದಿಗೆ ಶಿವಸ್ವಾಮಿಯಿದ್ದ ದ್ವಿಚಕ್ರಿ ವಾಹನ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

STATE BANK OF INDIA **O**SBI ARMB Branch, B.K.G. Complex, A Block, 2nd Floor, K.G. Road, Near Mysore Bank Circle, Bangalore-560009

YARD AUCTION OF VEHICLES Offers are invited from public for purchase of below mentioned vehicles

posed to be auctioned by STATE BANK OF INDIA, ARMB Branch, B.K.G. Complex A Block, 2nd Floor, K.G. Road, Bangalore by way of 'Yard Auction' on 13 Jan. 2021. SI# Account Nos. Borrowers' Names Vehicle Model Reg. No. YoM 1 64161414058 Mr. Nagesh Prasad TATA ZEST XM QJET KA051MG2853 2014

Contact Persons for inspection of above vehicles:

➤ KIRAN, Branch Manager - 7022284700 at TVS Yard The above vehicles listed for auction are narked at:

TVS/Ruby Yard: Sy. No. 16/3,4,5, Behind Vagdevi International School, Kogilu, Agrahara Road, Yelahanka Hobli, Bengaluru-560064. Terms of auction to be noted as under:-

Date of the auction is proposed to be held on 13-01-2021 at the above mentioned yards (timings from 12.00 noon onwards) at the respective addresses

 10% of Reserve Price Amount is to be pre-deposited by the respective Yards Auction for vehicle is done where buyer can physically inspect the vehicle and give his best quote (over and above the minimum base price).

SBI. ARMB Parking A/c K.G. Road

 Balance dues to be strictly remitted within 07 working days else EMD portion stand forfeited without any prior notice to the bidder or the yard. • Any bid once approved, cannot be changed for whatever may be the reason. Bank reserves right to cancel or postpone the auction of any vehicle(s) without

ಮಾನ್ಯ ಅಪರ ಸಿವಿಲ್ ಜಡ್ತ್ ಮತ್ತು ಜೆಎಂಎಫಸಿ ನ್ಯಾಯಾಲಯ ನಾಗಮಂಗಲದಲ್ಲಿ

Date: 06th Jan. 2021

ಸಿ ಮಿಸ್ ನಂ 236/2020 ಅರ್ಜಿದಾರರು: 1) ಹುಚ್ಚಮ್ಮ ಕೋಂ ದೊಡ್ಡ ಕುಳ್ಳೀರಯ್ಯ ವಯಸ್ಸು 65 ವರ್ಷ 2) ಕೆಂಪರಾಜು ಎಸ್ ಕೆ ಬಿನ್ ಲೇಟ್ ದೊಡ್ಡ ಕುಳ್ಳೀರಯ್ಯ ವಯಸ್ಸು 45 ವರ್ಷ ಇಬ್ಬರೂ ವಾಸ ನಂ 302 /ಹೆಚ್ 7 ನೇ ಕ್ರಾಸ್ ಎಂ ಬ್ಲಾಕ್ ಕುವೆಂಪು ನಗರ ಮೈಸೂರು 3) ಲಕ್ಷ್ಮಮ್ನ ಬಿನ್ ಲೇಟ್ ದೊಡ್ಡ ಕುಳ್ಳೀರಯ್ಗ ವಯಸ್ಸ್ಪು 43 ವರ್ಷ 4) ಈರಣ್ಣ ಬಿನ್ಸ್ ಲೇಟ್ ದೊಡ್ಡ ಕುಳ್ಳೀರಯ್ಯ ವಯಸ್ಸು 41 ವರ್ಷ 5) ಲಕ್ಷ್ಮಣ ಬಿನ್ ಲೇಟ್ ದೊಡ್ಡ ಕುಳ್ಳಿರಯ್ಯ ವಯಸು 38 ವರ್ಷ ವಾಸ 1,3 ಮತ್ತು 5 ನೇ ಅರ್ಜಿದಾರರುಗಳ ವಾಸ ಸಂಪನಹಳ್ಳಿ ಗ್ರಾಮ ದೇವಲಾಪುರ ಹೋಬಳಿ,

ವಿರುದ್ಧ ುದುರುದಾರರು : 1) ತಹಶಿಲಾರ್ ನಾಗಮಂಗಲ ಸಾರ್ವಜನಿಕ ಪ್ರಕಟಣೆ

ನೇ ಅರ್ಜಿದಾರರ ಮಾವ 2 ರಿಂದ : ಅರ್ಜಿದಾರರುಗಳ ತಾತ ಶೀ ಕುಳೀರಯ್ಯ @ಕುಳೀರ ಬಿನ್ ಲೇಟ್ ಕಾಳಯ್ಯ ರವರು ದಿನಾಂಕ 06/06 1975 ರಂದು ಸಂಪನಹಳ್ಳಿ ಗ್ರಾಮ ದೇವಲಾಪುರ ಹೋಬಳಿ ನಾಗಮಂಗಲ ತಾಲ್ಲೂಕಿನ ಅರ್ಜಿದಾರರ ಮನೆಯಲ್ಲಿ ನಿದನರಾಗಿದ್ದು, ಈ ಸಂಬಂದ ಮೇಲ್ಕಂಡ ಘನ ನ್ಯಾಯಾಲಯದಲ್ಲಿ ಮರಣ ದ್ರುಡೀಕರಣ ಪತ್ರವನ್ನು ಕೋರಿ ಅರ್ಜಿ ಸಲ್ಲಿಸಿದ್ದು ಆದ ಕಾರಣ ಹಿತಾಸಕ್ತಿಯುಳ್ಳವರು ಯಾರಾದರೂ ಇದ್ದಲ್ಲಿ ದಿನಾಂಕ08 /02/ 2021 ರಂದು ಬೆಳಿಗೆ 11 ಫಂಟೆಗೆ ಮೇಲ್ನಂಡ ಘನ ನ್ಯಾಯಾಲಯದಲ್ಲಿ ಖುದಾಗಿಯಾಗಲೀ ಅಥವಾ ವಕೀಲರ ಮೂಲಕವಾಗಲೀ ಹಾಜರಾಗತಕ್ಷದ್ದು,ತಪ್ಪಿದ್ದಲ್ಲಿ ಏಕ ಪಕ್ಷೀಯವಾಗಿ ತೀರ್ಮಾನಿಸಲಾಗುವುದು ಎಂದು ಈ ಮೂಲಕ ತಿಳಿಯಪಡಿಸಲಾಗಿರುತದೆ

ನ್ಯಾಯಾಲಯದ ಅಪ್ಪಣೆಮೇರೆಗೆ ಶಿರಸ್ಥೆದಾರರು ಘನ ನ್ಯಾಯಾಲಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸ್ ನ್ಯಾಯಾಲಯ ನಾಗಮಂಗಲ ಎನ್ ಎಸ್ ರಾಜೇಶ್ ವಕೀಲರು ನಾಗಮಂಗಲ

ಮಾನ್ಯ ಅಪರ ಸಿವಿಲ್ ಜಡ್ತ್ ಮತ್ತು ಜೆಎಂಎಫಸಿ ನ್ಯಾಯಾಲಯ ನಾಗಮಂಗಲದಲ್ಲಿ

Authorised Officer

ಸಿ ಮಿಸ್ ನಂ 235/2020 ಅರ್ಜಿದಾರರು: 1) ಹುಚ್ಚಮ್ಮ ಕೋಂ ದೊಡ್ಡ ಕುಳ್ಳೀರಯ್ಯ ವಯಸ್ಸು 65 ವರ್ಷ 2) ಕೆಂಪರಾಜು ಎಸ್ ಕೆ ಬಿನ್ ಲೇಟ್ ದೊಡ್ಡ ಕುಳ್ಳೀರಯ್ಯ ವಯಸ್ಸು 45 ವರ್ಷ ಇಬ್ಬರೂ ವಾಸ ನಂ 302 /ಹೆಚ್ 7 ನೇ ಕ್ರಾಸ್ ಎಂ ಬ್ಲಾಕ್ ಕುವೆಂಪು ನಗರ ಮೈಸೂರು 3) ಲಕ್ಷ್ಮಮ್ನ ಬಿನ್ ಲೇಟ್ ದೊಡ್ಡ ಕುಳ್ಳೀರಯ ವಯಸ್ಸು 43 ವರ್ಷ 4) ಈರಣ್ಣ ಬನ್ ಲೇಟ್ ದೊಡ್ಡ ಕುಳ್ಳೀರಯ್ಯ ವಯಸ್ಸು 41 ವರ್ಷ 5) ಲಕ್ಷಣ ಬಿನ್ ಲೇಟ್ ದೊಡ್ಡ ಕುಳ್ಳೀರಯ್ಯ ವಯಸ್ಸು ³⁸ ವರ್ಷ ವಾಸ 1,3 ಮತ್ತು 5 ನೇ ಅರ್ಜಿದಾರರುಗಳ ವಾಸ ಸಂಪನಹಳ್ಳಿ ಗ್ರಾಮ ದೇವಲಾಪುರ ಹೋಬಳಿ. ನಾಗಮಂಗಲ ತಾಲ್ಲೂಕು

ಎದುರುದಾರರು: 1) ತಹಶಿಲಾರ್ ನಾಗಮಂಗಲ

ಸಾರ್ವಜನಿಕ ಪ್ರಕಟಣೆ ರಿಂದ 5 ನೇ ಅರ್ಜಿದಾರರ ಮುತ್ತಜ್ಜಿ ಲಕ್ಷ್ಮ ಮ್ಮ ಕೋಂ ಲೇಟ್ ಕಾಳಯ್ಯರವರು ದಿನಾಂಕ 01/05/1955 ರಂದು ಸಂಪನಹಳಿ ಗಾವು ದೇವಲಾಮರ ಹೋಬಳಿ ನಾಗಮಂಗಲ ತಾಲ್ಲೂಕಿನ ಅರ್ಜಿ ದಾರರ ಮನೆಯಲ್ಲಿ ನಿದನರಾಗಿದ್ದು, ಈ ಸಂಬಂದ ಮೇಲ್ತಂಡ ಘನ ನ್ಯಾಯಾಲಯದಲ್ಲಿ ಮರಣ ದ್ರುಡೀಕರಣ ಪತ್ರವನ್ನು ಕೋರಿ ಅರ್ಜಿ ಸಲ್ಲಿಸಿದ್ದು ಆದ ಕಾರಣ ಹಿತಾಸಕ್ತಿಯುಳ್ಳವರು ಯಾರಾದರೂ ಇದ್ದಲ್ಲಿ ದಿನಾಂಕ08 /02/ 2021 ರಂದು ಬೆಳಿಗ್ಗೆ 11 ಘಂಟೆಗೆ ಮೇಲ್ಕಂಡ ಘನ ನ್ಯಾಯಾಲಯದಲ್ಲಿ ಖುದ್ದಾಗಿಯಾಗಲೇ ಅಥವಾ ವಕೀಲರ ಮೂಲಕ ವಾಗಲೀ ಹಾಜರಾಗತಕ್ಷದ್ದು ತಪ್ಪಿದ್ದಲ್ಲಿ ಏಕ ಪಕ್ಷೀಯವಾಗಿ ತೀರ್ಮಾನಿಸಲಾಗುವು ಎಂದು ಈ ಮೂಲಕ ತಿಳಿಯಪಡಿಸಲಾಗಿರುತದೆ.

ನ್ಯಾಯಾಲಯದ ಅಪ್ಪಣೆಮೇರೆಗೆ ಶಿರಸ್ಥೆದಾರರು ಘನ ನ್ಯಾಯಾಲಯ ಸಿವಿಲ್ ಜಡ್ಜ್ ಮತ್ತು ಜೆಎಂಎಪ್ಸ್ ನ್ಯಾಯಾಲಯ ನಾಗಮಂಗಲ ಅರ್ಜಿದಾರರ ಪರ ವಕೀಲರು

ವರಲಕ್ಷ್ಮಿ ಗುಂಡೂರಾವ್ ನಿಧನ

ಬೆಂಗಳೂರು: ಮಾಜಿ ಮುಖ್ಯಮಂತಿ, ದಿ. ಗುಂಡೂರಾವ್ ಅವರ ಪತ್ರಿ ಹಾಗೂ ಕಾಂಗ್ರೆಸ್ ಮುಖಂಡೆ ದಿನೇಶ್ ಗುಂಡೂರಾವ್ ಅವರ ತಾಯಿ ವರಲಕ್ಷ್ಮಿ ಗುಂಡೂರಾವ್ ಮಂಗಳವಾರ ರಾತ್ರಿ ನಿಧನರಾದರು.



ಕೆಲವು ದಿನಗಳಿಂದ ವರಲಕ್ಷ್ಮೀ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಆದರೆ ಚಿಕಿತ್ತೆ ಫಲಿಸದೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ದಿ. ಗುಂಡೂರಾವ್ ಅವರು 1993ರ ಆಗಸ್ಟ್ ನಲ್ಲಿ ನಿಧನರಾಗಿದ್ದರು. ಅವರ ನಿಧನದ ನಂತರ 1996ರಲ್ಲಿ ವರಲಕ್ಷ್ಮಿ ಗುಂಡೂರಾವ್ ಕೂಡ

ರಾಜಕೀಯಕ್ಕೆ ಇಳಿದಿದ್ದರು. ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಅವರು ಸಂಸತ್ ಚುನಾವಣೆಯಲ್ಲಿ ಸರ್ಧಿಸಿದ್ದರು. ಆದರೆ ಬಿಜೆಪಿಯ ಅನಂತಕುಮಾರ್ ಎದುರು ಸೋಲು ಅನುಭವಿಸಿದರು. ವರಲಕ್ಷ್ಣಿ ಗುಂಡೂರಾವ್ ಅವರು ಇಬ್ಬರು ಪುತ್ರರಾದ ದಿನೇಶ್ ಗುಂಡೂರಾವ್, ಮಹೇಶ್ ಗುಂಡೂರಾವ್ ಮತು ಅನೇಕ ಬಂಧು

ಬಳಗವನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ದೇವನಹಳ್ಳಿಯ ತೋಟದಲ್ಲಿ ಬುಧವಾರ ನಡೆಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ವರಲಕ್ಷಿ ಗುಂಡೂರಾವ್ ಅವರ ನಿಧನಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಟ್ರೀಟ್ ಮೂಲಕ ಸಂತಾಪ ಸೂಚಿಸಿದ್ದು, ವರಲಕ್ಷ್ಮಿ ಗುಂಡೂರಾವ್ ಅವರು ನಿಧನರಾದರೆಂಬ ಸುದ್ದಿ

ಕೇಳಿದೆ. ನನ್ನ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ಅವರ ಆತ್ಮಕ್ಕೆ ಸದ್ದತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ. ದಿನೇಶ್ ಗುಂಡೂರಾವ್ ಅವರ ಪತ್ನಿ ತಬು ರಾವ್ ಟ್ರೀಟ್ ಮಾಡಿ, ನಮ್ಮ ಶಕ್ತಿ, ಯಾವಾಗಲೂ ನಮ್ಮ ಮಾರ್ಗದರ್ಶಿ ಬೆಳಕು. ನೀವು ನಿಜಕ್ಕೂ ಕಠಿಣ ವಾಗಿ ಹೋರಾಡಿದ್ದೀರಿ. ಆದರೆ ಕೋವಿಡ್ ನಿಮಗಿಂತ ಶಕ್ತಿಶಾಲಿಯಾಗಿತ್ತು. ನಿಮ್ಮ ನಿಲುವು, ಮಗನ ಕುರಿತಾದ ಹೆಮ್ಮೆ ಮತ್ತು ಕುಟುಂಬದವರೊಂದಿಗೆ ಕಳೆದ ಕೊನೆಯ ದಿನಗಳು ಎಂದಿಗೂ ದೊಡ್ಡ ನೆನಪಾಗಿ ಉಳಿಯಲಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ. ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು

ವರಲಕ್ಷ್ಮ್ಮಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ನಿರ್ಮಾಪಕ ಉಮಾಪತಿ ಕೊಲೆಗೆ ಸಂಚು: ಪ್ರಕರಣ ದಾಖಲು

ಬೆಂಗಳೂರು: ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಕೊಲೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತೊಂದು ಪ್ರಕರಣ ದಾಖಲಾಗಿದೆ. ಆರೋಪಿಗಳು ಸಿಕ್ಕಿ ಬೀಳುವ ಒಂದು ವಾರದ ಹಿಂದೆಯೇ ಹಣಕಾಸಿನ ವಿಚಾರಕ್ಕಾಗಿ ದೀಪಕ್ ಗೌಡನಿಗೆ ವಿಡಿಯೊ ಕಾಲ್ ಮಾಡಿ ಕುಖ್ಯಾತ ರೌಡಿ ಬಾಂಬೆ ರವಿ ಬೆದರಿಕೆ ಹಾಕಿದ ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ.ಕರಣ ದಾಖಲಾಗಿದೆ.

ಬಾಂಬೆ ರವಿ ಸಹಚರ ಎನ್ನಲಾಗುವ ಮಂಜುನಾಥ್, ದೀಪಕ್ ಗೌಡನ ಮನೆಗೆ ಹೋಗಿ ಅಣ್ಣ ಮಾತನಾಡುತ್ತಾರೆ ಎಂದು ವಿಡಿಯೊ ಕಾಲ್ ಮಾಡಿ ಕೊಟ್ಟಿದ್ದ. ಮತ್ತೋಬ್ಬ್ ರೌಡಿ ಸೈಕಲ್ ರವಿ ಜತೆಗಿದ್ದರೂ ಅಷ್ಟೇ ಡೀಲ್ನಲ್ಲಿ ಹಣ ನನಗೂ ಬರಬೇಕು, ಇಲ್ಲದಿದ್ದರೆ ಅಷ್ಟೇ ಎಂದು ಆವಾಜ್ ಹಾಕಿದ್ದ ಎನ್ನಲಾಗಿದೆ. ಈ ಸಂಬಂಧ ದೀಪಕ್ ದೂರು ನೀಡಿರಲಿಲ್ಲ. ಮತ್ತೊಂದೆಡೆ ತಲೆಮರೆಸಿಕೊಂಡಿರುವ ರೌಡಿಗಳಾದ ಸೈಕಲ್ ರವಿ ಮತ್ತು ಸಹಚರ ಬೇಕರಿ ರಘುನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಸುಪಾರಿ ನೀಡಿದ ಆರೋಪದಡಿ ಜಯನಗರ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ರೌಡಿಶೀಟರ್ ಪಳನಿ ಗ್ಯಾಂಗ್ ನ ಮಂಜುನಾಥ್ ಸೇರಿದಂತೆ 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.